

(ನಮೂನೆಯನ್ನು ದಪ್ಪ ಅಕ್ಷರಗಳಲ್ಲಿ ಮತ್ತು ಒಂದೇ ಶಾಯಿಯಲ್ಲಿ ಭರ್ತಿ ಮಾಡಿ. ಇದು ಯಂತ್ರವು ಓದಬಹುದಾದ ನಮೂನೆಯಾಗಿದೆ ಮತ್ತು ಸ್ಕ್ಯಾನರ್ ಬಳಸಿ ಸ್ಕ್ಯಾನ್ ಮಾಡಲಾಗುತ್ತದೆ.)

ಅನ್ವಯಿಸುವ ☒ ಪೆಟ್ಟಿಗೆಗಳನ್ನು ಗುರುತು ಮಾಡಿ. *ಕಡ್ಡಾಯ ಕ್ಷೇತ್ರಗಳು

ಆರ್ಜಿಎಫ್ ದಿನಾಂಕ: [D][M][Y] / [Y][Y][YY]
ಸೆಕ್ರೆಟೇರಿ ಸಂಖ್ಯೆ: _____
ಸಂಸ್ಥೆ ಸಂಖ್ಯೆ: ಐಡಿ (ಈಗಾಗಲೇ ಗ್ರಾಹಕರಾಗಿರುವವರಿಗೆ) _____
ಶಾಖೆ ಕೋಡ್: _____ ನನ್ನ/ನಮ್ಮ ಬಾತೆಯನ್ನು ನಿಮ್ಮ _____ (Branch Name)
ಶಾಖೆಯಲ್ಲಿ ತೆರೆಯಬೇಕಾದ ಪ್ರಕರಣ ವಿಧ ☐ ಆರ್-ಕೆಟ್ ☐ ಆರ್-ಕೆಟ್ ಅಲ್ಲದ್ದ
ಈಗಾಗಲೇ ಇರುವ ಸಿಬಿಎಫ್ ಐಡಿ: ಪರಿಷ್ಕರಿಸಿ ☐ ಈ ಗ್ರಾಹಕ ಮಾಹಿತಿಯು ನೀಡಿರುವ ವಿವರಗಳ ಪ್ರಕಾರ ನಮ್ಮ ವೈಯಕ್ತಿಕ ಸಿಬಿಎಫ್ _____ ಅನ್ನು ಪರಿಷ್ಕರಿಸಲು ನಾನು/ನಾವು ಬಯಸಿದ್ದೇನೆ.

1. *ಸಂಸ್ಥೆ ವಿವರಗಳು

ಹೆಸರು																												
*ಸಂಸ್ಥಾಪನೆ ದಿನಾಂಕ	D	D	M	M	Y	Y	Y	Y	*ಸಂಸ್ಥಾಪನೆ ನಗರ										*ಸಂಸ್ಥಾಪನೆ ದೇಶ									
*ಪ್ಯಾನ್ ಸಂ.									ಜಿಎಸ್‌ಟಿಇಎನ್ ಸಂ.																			
*ಉದ್ಯಮದ ವಿಧ	☐ ಉತ್ಪಾದನೆ ☐ ಎನ್‌ಬಿಎಫ್‌ಸಿ ☐ ನಿರ್ಮಾಣ ☐ ಲಾಭೋದ್ದೇಶ ರಹಿತ ಸಂಸ್ಥೆ ☐ ಅತಿ ಸಣ್ಣ ಉದ್ಯಮಗಳು ☐ ಇತರೆ (Please Specify) _____ ಇತರೆ ಆಗಿದ್ದರೆ, ಬ್ಯಾಂಕ್‌ನ ಕೆವೈಸಿ ನೀತಿ ಪ್ರಕಾರ ಉದ್ಯಮದ ಕೋಡ್ ಅನ್ನು ಭರ್ತಿ ಮಾಡಿ																											
*ವಾರ್ಷಿಕ ವೆಚ್ಚವಾಟು (ಸಂಸ್ಥೆಗೆ ಸರಾಸರಿ ಆದಾಯ)	☐ 0-5 ಲಕ್ಷ ☐ 5-10 ಲಕ್ಷ ☐ 10-25 ಲಕ್ಷ ☐ 25-50 ಲಕ್ಷ ☐ 50 ಲಕ್ಷ -1 ಕೋಟಿ ☐ 1-5 ಕೋಟಿ ☐ 5-25 ಕೋಟಿ ☐ 25-50 ಕೋಟಿ ☐ 50-100 ಕೋಟಿ ☐ > 100 ಕೋಟಿ																											
ಕಾನೂನಾತ್ಮಕ ಸಂಸ್ಥೆಯ ಗುರುತಿಸುವಿಕೆ ಸಂಖ್ಯೆ													ಕಾನೂನಾತ್ಮಕ ಸಂಸ್ಥೆಯ ಗುರುತಿಸುವಿಕೆಯ ಅವಧಿ ಮೀರುವ ದಿನಾಂಕ															
ರೇರಾ ನೋಂದಣಿ ಸಂಖ್ಯೆ									ಸಂಸ್ಥೆ ವೆಬ್‌ಸೈಟ್ ಯುಆರ್‌ಎಲ್																			
*ನೀವು ರಾಜಕೀಯವಾಗಿ ತೆರೆದುಕೊಂಡ ಅಥವಾ ಸಂಬಂಧಿತ ವ್ಯಕ್ತಿಯೇ?	☐ ಹೌದು ☐ ಇಲ್ಲ																											

2. *ವಿಳಾಸ ವಿವರಗಳು

[illegible]

ಸಂಪರ್ಕ ವಿವರಗಳು

ದೀಶದ ಕೋಡ್ _____ ಎಸ್‌ಟಿಡಿ ಕೋಡ್ _____ ಪೋನ್ ಸಂ. _____ ವಿಸ್ತರಣೆ _____
 *ಮೊಬೈಲ್ ಸಂ. _____ (ಎಸ್‌ಎಂಎಸ್ ಎಚ್ಚರಿಕೆಗಳನ್ನು ಪಡೆಯಲು)
 ಇಮೇಲ್ ಐಡಿ _____
 (ಇ-ಹೇಳಿಕೆಗಳು ಮತ್ತು ಇ-ಆಲಟ್‌ಗಳು)

ವಕೀಲರ ಪ್ರಧಾನ ಸ್ಥಳ (ಎ. ನೋಂದಾಯಿತ ವಿಳಾಸಕ್ಕಿಂತ ವಿಭಿನ್ನವಾಗಿದ್ದರೆ ಈ ಕೆಳಗೆ ಭರ್ತಿ ಮಾಡಬೇಕು. ಬಿ. ಪುರಾವೆಯು ಕಡ್ಡಾಯವಾಗಿದೆ)

[illegible]

ಆಧ್ಯತೆಯ ಅಂಚೆ ವಿಳಾಸ ■ ನೋಂದಾಯಿತ ಕಚೇರಿ ವಿಳಾಸ ■ ವಹಿವಾಟಿನ ಪ್ರಧಾನ ಸ್ಥಳ

3. *ಅಧಿಕೃತ ಸಹಿದಾರರ ವಿವರಗಳು

	ಅಧಿಕೃತ ಸಹಿದಾರರ ಹೆಸರು	ಹುದ್ದೆ	ಗ್ರಾಹಕರ ಐಡಿ ಸಂ. (ಈಗಾಗಲೇ ಗ್ರಾಹಕರಾಗಿದ್ದರೆ)
1.			
2.			

4. *ತೆರೆಯಬೇಕಿರುವ ಖಾತೆ(ಗಳ) ವಿಧ

☐ ಚಾಲ್ತಿ ಖಾತೆ ಸ್ಕೀಮ್ ಹೆಸರು *ಎಂದಿ / ಎಕ್ಸಕ್ಯೂಟಿ / ಕ್ಯೂಟಿ ರೂ. ☐ ಪ್ರೊಪೆಟರ್ ☐ ಯಾರಾದರೂ
 *ಸರಾಸರಿ ಮಾಸಿಕ ಬ್ಯಾಲೆನ್ / ಸರಾಸರಿ ತ್ರೈಮಾಸಿಕ ಬ್ಯಾಲೆನ್ / ತ್ರೈಮಾಸಿಕ ವ್ಯಾಪ್ತಿ - ಉಳಿತಾಯ ಮತ್ತು ಚಾಲ್ತಿ ಖಾತೆ
 (*ಮ್ಯಾಂಡೇಟ್ ಸೇವೆಗಳ ಇದ್ದಲ್ಲಿ ಮಾತ್ರ)

5. * ನಿಮ್ಮ ಬ್ಯಾಂಕಿಂಗ್ ಅನ್ನು ಸುಲಭವಾಗಿಸಲು ನಿಮಗೆ ಏನು ಬೇಕು

ಎಸ್‌ಎಂಎಸ್‌ ಬ್ಯಾಂಕಿಂಗ್ ☐ ಹೌದು ☐ ಇಲ್ಲ		ಬಜೆಟ್‌ ಎಸ್‌ಎಂಎಸ್‌ ಅಲರ್ಟ್ ☐ ಹೌದು ☐ ಇಲ್ಲ		ಬಜೆಟ್‌ ಇಮೇಲ್‌ ಅಲರ್ಟ್ ☐ ಹೌದು ☐ ಇಲ್ಲ	
ಬಾಲ್ಕಿ ಖಾತೆಗಳಿಗೆ ರೂ. 5000 ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ಬಜೆಟ್‌ ಎಚ್ಚರಿಕೆಯನ್ನು ದಯವಿಟ್ಟು ಕಳುಹಿಸಿ. ಬಜೆಟ್‌ ಅಲರ್ಟ್‌ಗಳಿಗೆ ಶುಲ್ಕ ವಿಧಿಸಲಾಗುತ್ತದೆ. ವಿವರಗಳಿಗಾಗಿ ಶುಲ್ಕಗಳ ಷೆಡ್ಯೂಲ್‌ ಅನ್ನು ನೋಡಿ. ದಯವಿಟ್ಟು ಗಮನಿಸಿ, ವಹಿವಾಟು ಮೊತ್ತ ಎಷ್ಟೇ ಇದ್ದರೂ, ಉಚಿತವಾಗಿ ಕಡ್ಡಾಯ ಅಲರ್ಟ್‌ಗಳನ್ನು ನೀವು ಸ್ವೀಕರಿಸುತ್ತಿರುತ್ತೀರಿ.					
ಸಂವಹನದ ಆದ್ಯತೆಯು ಭಾಷೆ:		☐ ಇಂಗ್ಲಿಷ್ ☐ ಹಿಂದಿ ☐ ಮರಾಠಿ ☐ ಅಸ್ಸಾಮೀಸ್ ☐ ಬೆಂಗಾಲಿ ☐ ಗುಜರಾತಿ ☐ ಕನ್ನಡ ☐ ಮಲಯಾಳಂ ☐ ಒಡಿಯಾ ☐ ಪಂಜಾಬಿ ☐ ತಮಿಳು ☐ ತೆಲುಗು ☐ ಇತರೆ: _____			
ಚೆಕ್‌ ಪ್ರಸ್ತುತ ☐ ಹೌದು ☐ ಇಲ್ಲ					
ಡೆಬಿಟ್‌ ಕಾರ್ಡ್ ☐ ಹೌದು ☐ ಇಲ್ಲ		ಕಾರ್ಡ್‌ ವಿಧ: ☐ ಎಂಟರ್‌ಪ್ರೈಸ್ ☐ ಇನ್‌ಸೈನಿಯಾ ☐ ಸಿಗ್ನೇಚರ್‌+ ☐ ಪಿನ್‌ಕೋಡ್ ☐ ಕೆಸ್ ☐ ಇತರೆ _____			

6. *ಹಣಕಾಸಿನ ವಿಧ

ಆರಂಭಿಕ ಮೊತ್ತ ರೂ. ಪದಗಳಲ್ಲಿ

☐ ನಗದು^

☐ ಚೆಕ್ ಸಂ. @ ದಿನಾಂಕ ವಿತರಿಸಿದ ದಿನಾಂಕ ಬ್ಯಾಂಕ್ ಶಾಖೆ

☐ ನನ್ನ ಆರಂಬಿಎಲ್ ಬ್ಯಾಂಕ್ ಖಾತೆ ಸಂಖ್ಯೆಯಿಂದ ಡೆಬಿಟ್ ಮಾಡಿ

ಹಕ್ಕುಹೇಳಿಕೆ: ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ, ಅನ್ವಯಿಸುವ ಸೇವಾ ಕುಲ್ಪಗಳ ವಸೂಲಾತಿಗಾಗಿ ಬ್ಯಾಂಕ್ ಬಾಕಿಯನ್ನು ಗುರುತು ಮಾಡುತ್ತದೆ.

^ಖಾತೆ ತೆರೆಯುವ ಮೊತ್ತವು ನಗದು ಆಗಿದ್ದರೆ, ಗ್ರಾಹಕರು ಶಾಖೆಗೆ ಮುದ್ದಾಗಿ ಭೇಟಿ ನೀಡಬೇಕು ಮತ್ತು ಅಧಿಕೃತ ರಸೀದಿಯನ್ನು ಪಡೆಯಬೇಕು. (ಸಿಎಎಸ್‌ಎಗ್ ಮಾತ್ರ ಅನ್ವಯಿಸುತ್ತದೆ)

@ಚೆಕ್ ಅನ್ನು ಖಾತೆಯ ಮೂಲಕ ಪಾವತಿ ಮಾಡುವುದು ಎಂದು ಅಡ್ಡಗರೆ ಹಾಕಿರಬೇಕು ಮತ್ತು ಆರಂಬಿಎಲ್ ಬ್ಯಾಂಕ್ ಲಿ. ಖಾತೆ < Applicant's Name >' ಗೆ ಪಾವತಿ ಮಾಡುವಂತೆ ತೆರೆದಿರಬೇಕು.

7. *ಸಾಲ ಸೌಲಭ್ಯದ ವಿವರಗಳು

ಕ್ಲೈಂಟ್ ಅಂಗೀಕಾರ (ದಯವಿಟ್ಟು ಯಾವುದೇ ಒಂದು ಆಯ್ಕೆಯನ್ನು ಗುರುತು ಮಾಡಿ)

☐ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯವನ್ನು ನಾನು/ನಾವು ಪಡೆದಿಲ್ಲ, ಭವಿಷ್ಯದಲ್ಲಿ ಯಾವುದೇ ಇತರ ಬ್ಯಾಂಕಿನಿಂದ ಯಾವುದೇ ಸಾಲ ಸೌಲಭ್ಯವನ್ನು ನಾನು/ನಾವು ಪಡೆದರೆ, ಕೋಷ್ಟಕ ಎ ಪ್ರಕಾರ ಎಲ್ಲಾ ವಿವರಗಳ ಜೊತೆಗೆ ಇಂತಹ ಸಾಲ ಸೌಲಭ್ಯಗಳನ್ನು ಪಡೆದ 7 ಕೆಲಸದ ದಿನಗಳೊಳಗೆ ಆರಂಬಿಎಲ್ ಬ್ಯಾಂಕ್‌ಗೆ ನಾನು/ನಾವು ಮಾಹಿತಿ ನೀಡುತ್ತೇವೆ.

☐ ನಾನು/ನಾವು ₹5 ಕೋಟಿ ಗೂ ಹೆಚ್ಚು ಸಾಲ ಸೌಲಭ್ಯಗಳನ್ನು ಬ್ಯಾಂಕಿಂಗ್ ಸಿಸ್ಟಮ್‌ನಲ್ಲಿ ಪಡೆದಿದ್ದೇವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಾವು ಪಡೆದ ಸಾಲ ಸೌಲಭ್ಯಗಳು ₹5 ಕೋಟಿ ಹಾಗೂ ಹೆಚ್ಚು ಆದರೆ ಆರಂಬಿಎಲ್ ಬ್ಯಾಂಕ್‌ಗೆ ಸೂಚನೆ ನೀಡಲು ನಾನು/ನಾವು ಅಂಗೀಕರಿಸುತ್ತೇವೆ.

☐ ಕಾಲಕಾಲಕ್ಕೆ ತಿದ್ದುಪಡಿ ಮಾಡಿದ ಪ್ರಕಾರ ಆರಂಬಿಬಿ ಸುಕ್ರೋಲಿಯಂ* ಪ್ರಕಾರ ವಿನಾಯಿತಿ ವಿಭಾಗದ ಅಡಿಯಲ್ಲಿ ನಾನು/ನಾವು ಒಳಪಡುತ್ತೇವೆ ಎಂದು ನಾನು/ನಾವು ಘೋಷಿಸುತ್ತೇವೆ.

☐ ಕೋಷ್ಟಕ ಎಯಲ್ಲಿ ಒಬ್ಬರಂಗೊಳಿಸಿದ ವಿವರಗಳ ಪ್ರಕಾರ ಇತರ ಬ್ಯಾಂಕ್‌ಗಳು / ಆರಂಬಿಎಲ್ ಬ್ಯಾಂಕ್‌ನಲ್ಲಿ ನಾನು/ನಾವು ಸಾಲ ಸೌಲಭ್ಯಗಳನ್ನು ಒಬ್ಬರಂಗೊಳಿಸುತ್ತೇವೆ ಮತ್ತು ಇಲ್ಲಿ ಒದಗಿಸಿದ ವಿವರಗಳ ನಿಖರತೆಯನ್ನು ದೃಢೀಕರಿಸುತ್ತೇವೆ.

☐ ಆರಂಬಿಬಿ ಸುಕ್ರೋಲಿಯಂ ಅನುಗುಣವಾಗಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಟ್ಟಾರೆ ತೆರದುಕೊಳ್ಳುವಿಕೆಯು ₹5 ಕೋಟಿ ಗಿಂತ ಹೆಚ್ಚಿದ್ದರೆ, ಕೇವಲ ಒಂದು ಬ್ಯಾಂಕ್‌ನಲ್ಲಿ ಬಾಲ್ವಿ ಖಾತೆಯನ್ನು ಸಾಲಗಾರರು ಹೊಂದಿರಬೇಕು ಮತ್ತು 10% ಕ್ಲಿಂತ ಹೆಚ್ಚು ಸಾಲಕ್ಕೆ ತೆರದುಕೊಳ್ಳುವಿಕೆಯನ್ನು ಬ್ಯಾಂಕ್ ಹೊಂದಿರಬೇಕು (ಸಿಸಿ/ಒಡಿ ಇದರ ಭಾಗವಾಗಿರಬೇಕು). ನಾನು ಯಾವುದೇ ಇತರ ಬಾಲ್ವಿ ಖಾತೆಯನ್ನು ಹೊಂದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ ಮತ್ತು ಆರಂಬಿಎಲ್ ಬ್ಯಾಂಕ್‌ನ ಬಾಲ್ವಿ ಖಾತೆ ಮಾತ್ರವೇ ನನ್ನ ಏಕೈಕ ಮತ್ತು ಎಕ್ಸ್‌ಕ್ಯೂಸಿವ್ ಬಾಲ್ವಿ ಖಾತೆಯಾಗಿರುತ್ತದೆ.

ಕೋಷ್ಟಕ ಎ - ಬ್ಯಾಂಕ್‌ವಾರು ಸಾಲಕ್ಕೆ ತೆರದುಕೊಳ್ಳುವಿಕೆ				
ಅ.ಸಂ.	ಬ್ಯಾಂಕ್ ಹೆಸರು	ತೆರದುಕೊಳ್ಳುವಿಕೆ ವಿಧ (ಸಿಸಿ ಅಥವಾ ಒಡಿ ಅಥವಾ ಇತರ ಸಾಲಕ್ಕೆ ತೆರದುಕೊಳ್ಳುವಿಕೆ)	% ತೆರದುಕೊಳ್ಳುವಿಕೆ	ಮೊತ್ತ
1.				
2.				
3.				
4.				
5.				
ಒಟ್ಟು				

5 ಕ್ಕೂ ಹೆಚ್ಚು ಬ್ಯಾಂಕ್‌ಗಳಿಂದ ತೆರದುಕೊಳ್ಳುವಿಕೆಗೆ, ಈ ಮೇಲಿನ ಫಾರ್ಮ್ಯಾಟ್‌ನಲ್ಲಿ ಪ್ರತ್ಯೇಕ ತೀರ್ಪು ಅನ್ನು ಸೇರಿಸಿ. (ತೆರದುಕೊಳ್ಳುವಿಕೆ ಎಂದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಂಜೂರು ಮಾಡಿದ ಫಂಡ್ ಆಧರಿಸಿದ ಮತ್ತು ಫಂಡ್ ಹೊರತುಪಡಿಸಿದ ಆಧರಿಸಿದ ಸಾಲ ಸೌಲಭ್ಯಗಳಾಗಿವೆ)

ಕೋಷ್ಟಕ ಬಿ - ಡೆಬಿಟ್ ದೃಢೀಕರಣ (ದಯವಿಟ್ಟು ರದ್ದುಗೊಳಿಸಿದ ಚೆಕ್ ಅನ್ನು ಮಾತ್ರ ಸಂಗ್ರಹಿಸಿ)

ಆರಂಬಿಎಲ್ ಬ್ಯಾಂಕ್ ಅಥವಾ ವಸೂಲಾತಿ ಖಾತೆಗಳಲ್ಲಿ ಕ್ರೋಡೀಕೃತ ತೆರದುಕೊಳ್ಳುವಿಕೆ 10% ಕ್ಲಿಂತ ಕಡಿಮೆ ಹೊಂದಿರುವ ಸಿಸಿ/ಒಡಿ ಖಾತೆಗಳಿಗೆ

ಖಾತೆಯಿಂದ ಡೆಬಿಟ್ ಮಾಡಲು ಮತ್ತು ನಿಗದಿಸಿದ ಖಾತೆ ಸಂ. ಗೆ ಎನ್‌ಇಎಫ್‌ಬಿ/ಆರ್‌ಬಿಎಸ್ ಮೂಲಕ ಹಣವನ್ನು ಕಳುಹಿಸಲು ನಾನು/ನಾವು ಆರಂಬಿಎಲ್ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ:

ಫಲಾನುಭವಿ ಖಾತೆ ಹೆಸರು (ಇತರ ಬ್ಯಾಂಕ್‌ನಲ್ಲಿ):

ಬ್ಯಾಂಕ್ ಹೆಸರು: ಶಾಖೆ ಹೆಸರು: ಐಎಫ್‌ಎಸ್‌ಸಿ ಕೋಡ್:

☐ ಈ ಘೋಷಣೆಯ ಪ್ರಕಾರ ನನ್ನ ಖಾತೆಯಲ್ಲಿ ಸ್ವಾಯಂ ಸೂಚನೆಗಳನ್ನು ನಿಗದಿಪಡಿಸಲು ನಾನು ಬಯಸುತ್ತೇನೆ

*ಎಎಫ್ ಆರಂಭ ದಿನಾಂಕ: ಖಾತೆ ತೆರೆಯುವ/ಪರಿವರ್ತನೆ ಮಾಡುವ ದಿನಾಂಕ ಎಎಫ್ ಕೊನೆಯ ದಿನಾಂಕ: ಡಿಸೆಂಬರ್ 2099. *ಡೀಫಾಲ್ಟ್ ಎಎಫ್ ಅವಕಾಶವನ್ನು ಮರುದಿನ ಬೆಳಿಗ್ಗೆ ಎಂದು ನಿಗದಿಪಡಿಸಲಾಗುತ್ತದೆ.

ಸಿಆರ್‌ಬಿಎಲ್‌ಸಿ, ಕ್ರೆಡಿಟ್ ಮಾಹಿತಿ ಕಂಪನಿಗಳು (ಸಿಬಿಐಗಳು) ಮತ್ತು ರಾಷ್ಟ್ರೀಯ ಇ-ಆಡಳಿತ ಸೇವೆಗಳ ಲಿ. (ಎನ್‌ಇಎಸ್‌ಎಲ್) ಇಂದ ತೆರದುಕೊಳ್ಳುವಿಕೆ ವಿವರಗಳನ್ನು ಪರಿಶೀಲಿಸಲು ಆರಂಬಿಎಲ್ ಬ್ಯಾಂಕ್‌ಗೆ ನಾನು/ನಾವು ಅಧಿಕಾರ ನೀಡುತ್ತೇವೆ.

ಸಾಲಕ್ಕೆ ತೆರದುಕೊಳ್ಳುವಿಕೆಯು ಸಂಯೋಜನೆಯಲ್ಲಿ ಬದಲಾವಣೆ ಇದ್ದಾಗ ಅಥವಾ ಕನಿಷ್ಠ ಅರ್ಧ ವಾರ್ಷಿಕ ಆಧಾರದಲ್ಲಿ ತೆರದುಕೊಳ್ಳುವಿಕೆ ವಿವರಗಳನ್ನು ನಾನು/ನಾವು ಬ್ಯಾಂಕ್‌ಗೆ ಒದಗಿಸುತ್ತೇವೆ.

ಡೆಬಿಟ್ ಸ್ಥಿತಿಯನ್ನು ಹೊಂದಿರುವ ಕಲೆಕ್ಟರ್ ಖಾತೆ/ಒಡಿ-ಸಿಸಿ ಖಾತೆಗೆ ಪರಿವರ್ತನೆ ಹೊಂದಿರುವ ಖಾತೆಗಳಿಗೆ ಈ ಕೆಳಗಿನ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತದೆ ಎಂದು ನಾನು/ನಾವು ಘೋಷಿಸುತ್ತೇವೆ:

- ನೆಟ್ ಬ್ಯಾಂಕಿಂಗ್‌ಗೆ ವಹಿವಾಟು ಆಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ (ರಿಟೇಲ್ ಮತ್ತು ಸಿಬಿಐ)
- ಎಲ್ಲ ಕಾರ್ಡ್‌ಗಳನ್ನು ಶಾಶ್ವತವಾಗಿ ತಡೆಹಿಡಿಯಲಾಗುತ್ತದೆ • ಚೆಕ್‌ಗಳನ್ನು ವಿತರಿಸಿದರೆ ಸ್ಥಗಿತಗೊಳಿಸಲಾಗುತ್ತದೆ
- ಇಸಿಎಸ್, ಎಎಫ್, ಆಟೋ ಸ್ಟೀಪ್ ಡೆಬಿಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ • ಯುಪಿಐ, ಪಿಒಎಸ್ ಇತ್ಯಾದಿಯಂತಹ ಡಿಜಿಟಲ್ ವಹಿವಾಟು ಪ್ರವೇಶವನ್ನು ಸ್ಥಗಿತಗೊಳಿಸಲಾಗುತ್ತದೆ

ರೆಗ್ಯುಲರ್ ಬಾಲ್ವಿ ಖಾತೆ/ಒಡಿ-ಸಿಸಿ ಖಾತೆಗೆ ಒಡಿಸಿ/ಕಲೆಕ್ಟರ್ ಖಾತೆಯನ್ನು ಪರಿವರ್ತಿಸಿದಾಗ ಅಗತ್ಯ ಸೌಲಭ್ಯಕ್ಕೆ ನಾನು/ನಾವು ಪುನಃ ಅರ್ಜಿ ಸಲ್ಲಿಸಬೇಕು ಎಂದು ನನಗೆ/ನಮಗೆ ತಿಳಿದಿದೆ.

ಕೋಷ್ಟಕ ಸಿ - ವಿನಾಯಿತಿ ಪಟ್ಟಿ

1. ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿಗೆ ಖಾತೆಗಳು (ರೇರಾ)
2. ಆರಂಬಿಬಿ ಅನುಮತಿಸಿದ ನಿರ್ದಿಷ್ಟ ಟೆಲುಕಾಂಗಳಿಗೆ ವೇಮೆಂಟ್ ಅಗ್ರೀಗೇಟರ್‌ಗಳು/ಪ್ರೀವೇಯ್ಡ್ ವೇಮೆಂಟ್ ಸೆಲೆಕ್ಷನ್ ವಿತರಣೆ ನೋಡಲ್ ಅಥವಾ ಎಸ್ಟ್ರೋ ಖಾತೆಗಳು
3. ಡೆಬಿಟ್ ಕಾರ್ಡ್/ಎಟಿಎಂ ಕಾರ್ಡ್/ಕ್ರೆಡಿಟ್ ಕಾರ್ಡ್ ವಿತರಣೆ/ಪಡೆದವರಿಗೆ ಸಂಬಂಧಿಸಿದ ಬಾಕಿ ಇತ್ಯರ್ಥಕ್ಕೆ ಖಾತೆಗಳು
4. ಫೆಬ್ರವರಿ 1999 ರ ಅಡಿಯಲ್ಲಿ ಅನುಮತಿಸಿದ ಖಾತೆಗಳು
5. ಐಪಿಐ/ಎನ್‌ಎಫ್‌ಬಿ/ಎಫ್‌ಪಿಐ/ಷೇರು ಖರೀದಿ/ಡಿವಿಡೆಂಡ್ ಪಾವತಿ/ವಾಣಿಜ್ಯಕ ಕಾಗದಪತ್ರಗಳ ವಿತರಣೆ/ಡಿಬೆಂಚರ್‌ಗಳ ನಿಯೋಜನೆ/ಗ್ರಾ.ಬ್ಯುಟಿ ಉದ್ದೇಶಕ್ಕೆ ಖಾತೆಗಳು
6. ತೆರಿಗೆಗಳು, ಡ್ಯೂಟಿಗಳು, ಶಾಸನಾತ್ಮಕ ಬಾಕಿಯನ್ನು ವಸೂಲಿ ಮಾಡಲು ಅಧಿಕಾರ ಹೊಂದಿರುವ ಬ್ಯಾಂಕಿನ ಸಾಲಗಾರರಿಗೆ, ತೆರಿಗೆಗಳು, ಡ್ಯೂಟಿಗಳು, ಶಾಸನಾತ್ಮಕ ಬಾಕಿ ಇತ್ಯಾದಿ ಪಾವತಿಗೆ ಖಾತೆಗಳನ್ನು ಅದನ್ನು ಸಂಗ್ರಹಿಸಲು ಅಧಿಕಾರ ಹೊಂದಿರುವ ಬ್ಯಾಂಕ್‌ಗಳಲ್ಲಿ ತೆರೆಯಲಾಗುತ್ತದೆ
7. ನಿರ್ದಿಷ್ಟ ಪ್ರಾಜೆಕ್ಟ್‌ನ ನಗದು ಹರಿವನ್ನು ಸ್ವೀಕರಿಸಲು/ಮೇಲ್ವಿಚಾರಣೆ ನಡೆಸಲು ನಿರ್ದಿಷ್ಟ ಪ್ರಾಜೆಕ್ಟ್ ಹಣಕಾಸು ಒದಗಿಸಲು, ಆ ಪ್ರಾಜೆಕ್ಟ್ ಯಾವುದೇ ಸಿಸಿ/ಒಡಿ ಸೌಲಭ್ಯವನ್ನು ಸಾಲಗಾರರು ಪಡೆಯದಿದ್ದರೆ ಬ್ಯಾಂಕಿನಿಂದ ತೆರೆಯಲಾದ ಖಾತೆಗಳು
8. ಕರೆನ್ಸಿ ಸೋರ್ಸಿಂಗ್‌ಗಾಗಿ ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳು ಮತ್ತು ಅದರ ಏಜೆಂಟ್‌ಗಳ ಖಾತೆಗಳು, ಕ್ಯಾಶ್ ಇನ್ ಟ್ರಾನಿಟ್ (ಸಿಬಿಟಿ) ಕಂಪನಿಗಳು / ಕ್ಯಾಶ್ ರಿಪ್ಲೆನಿಶ್‌ಮೆಂಟ್ ಏಜೆನ್ಸಿಗಳು (ಸಿಆರ್‌ಎಗಳು)
9. ಅಂತರ ಬ್ಯಾಂಕ್ ಖಾತೆಗಳು
10. ಅಖಿಲ ಭಾರತೀಯ ಹಣಕಾಸು ಸಂಸ್ಥೆಗಳು (ಎಐಎಫ್‌ಬಿಗಳು), ಉದಾಹರಣೆಗೆ ಎಕ್ಸಿಮ್ ಬ್ಯಾಂಕ್, ನೆಬಾರ್ಡ್, ಎನ್‌ಎಚ್‌ಬಿ ಮತ್ತು ಎನ್‌ಐಡಿಬಿ ಖಾತೆಗಳು
11. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದಿಷ್ಟ ಸೂಚನೆಗಳ ಅಡಿಯಲ್ಲಿ ಖಾತೆಗಳನ್ನು ತೆರೆಯಲಾಗಿದೆ
12. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು/ನಿಯಂತ್ರಕ ಮಂಡಳಿ/ಕೋರ್ಟ್‌ಗಳು/ತನಿಖಾ ಏಜೆನ್ಸಿಗಳು ಇತ್ಯಾದಿಯು ಆದೇಶಗಳ ಪ್ರಕಾರ ಖಾತೆಗಳನ್ನು ಲಗತ್ತಿಸಲಾಗಿದ್ದು ಇದರಲ್ಲಿ ಗ್ರಾಹಕರು ಯಾವುದೇ ವಿವೇಚನಾ ರಹಿತ ಡೆಬಿಟ್‌ಗಳನ್ನು ಮಾಡಲಾಗದು

ಅಧಿಕರಣ ವ್ಯಕ್ತಿ/ಗಳ ಹೆಸರು

Signature/Thumb Impression of Authorised Person & Rubber stamp

8. * ಎಫ್‌ಎಟಿಸಿಎ/ಸಿಆರ್‌ಎಸ್ ಘೋಷಣೆ

ವೈಯಕ್ತಿಕ ಮಾಹಿತಿಗಳ ಎಫ್‌ಎಟಿಸಿಎ-ಸಿಆರ್‌ಎಸ್ ಘೋಷಣೆ (ಏಕ ಮಾಲೀಕತ್ವ ಸೇರಿದಂತೆ)

ಎಫ್‌ಎಟಿಸಿಎ ಮತ್ತು ಸಿಆರ್‌ಎಸ್ ಅಡಿಯಲ್ಲಿ ವಿವರಗಳು (ಸೂಚನೆಗಳನ್ನು ನೋಡಿ)

(ನಿಮ್ಮ ತೆರಿಗೆ ನಿವಾಸದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾರ್ಗದರ್ಶನ ಅಗತ್ಯವಿದ್ದರೆ ನಿಮ್ಮ ವ್ಯಕ್ತಿಪರ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ)

1. ಖಾತೆದಾರರ ಹೆಸರು:	2. ಗ್ರಾಹಕರ ಐಡಿ:		
3. ತಂದೆಯ ಹೆಸರು:	4. ಬಾಳಸಂಗಾತಿಯ ಹೆಸರು (ಐಚ್ಛಿಕ):		
5. ಲಿಂಗ:	6. ಪ್ಯಾನ್:		
7. ಆಧಾರ್ ಸಂಖ್ಯೆ (ಲಭ್ಯವಿದ್ದರೆ)	8. ಜನ್ಮ ದಿನಾಂಕ:		
9. ಜನಿಸಿದ ನಗರ:	10. ಜನಿಸಿದ ದೇಶ:		
11. ರಾಷ್ಟ್ರೀಯತೆ:	12. ಔದ್ಯೋಗಿಕ ವಿಧ:		
13. ತೆರಿಗೆ ನಿವಾಸಿಯ ವಿಳಾಸ (ನಗರ, ರಾಜ್ಯ, ದೇಶ ಮತ್ತು ಪಿನ್ ಕೋಡ್ ಸೇರಿದಂತೆ):			
14. ವಿಳಾಸ ವಿಧ:	ಶಾಶ್ವತ	ಪ್ರಸ್ತುತ ನಿವಾಸ	ಬ್ಯುಸಿನೆಸ್
15. ಗುರುತು ಕಾಗದವತ್ತ ಮತ್ತು ಸಂಖ್ಯೆ: (ಉದಾ., ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಇತ್ಯಾದಿ)			

ದಯವಿಟ್ಟು ಅನ್ವಯಿಸುವ ತೆರಿಗೆ ನಿವಾಸಿ ಘೋಷಣೆಯನ್ನು ಗುರುತು ಮಾಡಿ: (ಯಾವುದಾದರೂ ಒಂದು)

☐ ವ್ಯಕ್ತಿಯು ಭಾರತದ ತೆರಿಗೆ ನಿವಾಸಿಯಾಗಿದ್ದಾರೆ ಮತ್ತು ಯಾವುದೇ ಇತರ ದೇಶದ ತೆರಿಗೆ ನಿವಾಸಿಯಲ್ಲ ಅಥವಾ

☐ ವ್ಯಕ್ತಿಯು ಈ ಕೆಳಗಿನ ಕೋಷ್ಟಕದಲ್ಲಿ ನಮೂದಿಸಿದ ದೇಶಗಳ ತೆರಿಗೆ ನಿವಾಸಿಯಾಗಿದ್ದಾರೆ

ತೆರಿಗೆ ಉದ್ದೇಶಗಳಿಗೆ ಸಂಸ್ಥೆಯು ನಿವಾಸಿಯಾಗಿರುವ ಎಲ್ಲ ದೇಶ /ಗಳನ್ನು ಮತ್ತು ಸಂಬಂಧಿಸಿದ ತೆರಿಗೆ ಐಡಿ ಸಂಖ್ಯೆಯನ್ನು ದಯವಿಟ್ಟು ಈ ಕೆಳಗೆ ಸೂಚಿಸಿ:

ದೇಶ	ತೆರಿಗೆ ಗುರುತು ಸಂಖ್ಯೆ %	ಗುರುತು ವಿಧ (ಟೆನ್ ಅಥವಾ ಇತರೆ%, ದಯವಿಟ್ಟು ನಿರ್ದಿಷ್ಟಪಡಿಸಿ)

#ವ್ಯಕ್ತಿಯು ಯುಎಸ್‌ಎ ನಾಗರಿಕ / ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದಲ್ಲಿ ಯುಎಸ್ ಅನ್ನು ಕೂಡಾ ಸೇರಿಸುವುದು

% ತೆರಿಗೆ ಗುರುತು ಸಂಖ್ಯೆ ಲಭ್ಯವಿಲ್ಲದಿದ್ದರೆ, ಕಾರ್ಯನಿರ್ವಹಿಸುವ ತತ್ಸಮಾನವನ್ನು ದಯವಿಟ್ಟು ಒದಗಿಸಿ

ಪ್ರಮಾಣೀಕರಣ

ಈ ನಮೂನೆಯ ಮಾಹಿತಿ ಅಗತ್ಯವನ್ನು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ (ಎಫ್‌ಎಟಿಸಿಎ/ಸಿಆರ್‌ಎಸ್ ಸೂಚನೆಗಳ ಜೊತೆಗೆ ಒದಿಕೊಳ್ಳುವುದು) ಮತ್ತು ಈ ನಮೂನೆಯಲ್ಲಿ ನಾನು/ನಾವು ಒದಗಿಸಿದ ಮಾಹಿತಿಯು ನಿಜವಾಗಿದೆ, ಸರಿಯಾಗಿದೆ ಮತ್ತು ಪರಿಪೂರ್ಣವಾಗಿದೆ ಎಂದು ಈ ಮೂಲಕ ದೃಢೀಕರಿಸುತ್ತೇವೆ. ಈ ಕೆಳಗಿನ ಎಫ್‌ಎಟಿಸಿಎ ಸಿಆರ್‌ಎಸ್ ನಿಯಮಗಳು ಮತ್ತು ಷರತ್ತುಗಳನ್ನು ನಾನು/ನಾವು ಓದಿ ಅರ್ಥ ಮಾಡಿಕೊಂಡಿದ್ದೇನೆ/ವೆ ಮತ್ತು ಇದನ್ನು ಈ ಮೂಲಕ ಒಪ್ಪುತ್ತೇವೆ.

ಹೆಸರು:

ದಿನಾಂಕ: ಸ್ಥಳ: ಸಹಿ:

ಎಫ್‌ಎಟಿಸಿಎ ಮತ್ತು ಸಿಆರ್‌ಎಸ್ ಅಡಿಯಲ್ಲಿ ವಿವರಗಳು (ಸೂಚನೆಗಳನ್ನು ನೋಡಿ)

ಆದಾಯ ತೆರಿಗೆ ನಿಯಮಗಳು 1962 ರ ಭಾಗವಾಗಿ ನಿಯಮ 114ಎಫ್ ಇಂದ 114ಎಫ್‌ವರೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಪ್ರಕಟಣೆ ನೀಡಿದ್ದು ಬ್ಯಾಂಕ್‌ನಂತಹ ಭಾರತೀಯ ಹಣಕಾಸು ಸಂಸ್ಥೆಗಳು ಹೆಚ್ಚುವರಿ ವೈಯಕ್ತಿಕ, ತೆರಿಗೆ ಮತ್ತು ಫಲಾನುಭವಿ ಮಾಲೀಕರ ಮಾಹಿತಿ ಮತ್ತು ಕೆಲವು ಪ್ರಮಾಣಪತ್ರಗಳು ಮತ್ತು ಕಾಗದಪತ್ರಗಳನ್ನು ನಮ್ಮ ಎಲ್ಲ ಖಾತೆದಾರರಿಂದ ಅಗ್ರಹಿಸಲು ಅನುವು ಮಾಡುತ್ತವೆ. ಸಂಬಂಧಿಸಿದ ಪ್ರಕರಣಗಳಲ್ಲಿ ತೆರಿಗೆ ಪ್ರಾಧಿಕಾರಗಳು / ನೇಮಿಸಿದ ಏಜೆಂಸಿಗಳಿಗೆ ಮಾಹಿತಿಯನ್ನು ವರದಿ ಮಾಡಬೇಕಾಗುತ್ತದೆ. ಇದನ್ನು ಅನುಸರಿಸಲು, ಇದಕ್ಕೆ ಸಂಬಂಧಿಸಿದಂತೆ ಖಾತೆ ಅಥವಾ ಯಾವುದೇ ಬಂದ ಮೊತ್ತದಿಂದ ಸೂಕ್ತ ಹಿಡಿದಿಟ್ಟುಕೊಳ್ಳುವಿಕೆಯನ್ನು ಖಚಿತಪಡಿಸುವ ಉದ್ದೇಶಕ್ಕೆ ಹಿಡಿದಿಟ್ಟುಕೊಳ್ಳುವಿಕೆ ಏಜೆಂಟರಂತಹ ಯಾವುದೇ ಸಂಸ್ಥೆಗೆ ಕೂಡಾ ನಾವು ಮಾಹಿತಿಯನ್ನು ಒದಗಿಸಬೇಕಾಗಬಹುದು.

ನೀವು ಒದಗಿಸಿದ ಯಾವುದೇ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇದ್ದರೆ, ಸೂಕ್ತವಾಗಿ ಅಂದರೆ, 30 ದಿನಗಳ ಒಳಗೆ ದಯವಿಟ್ಟು ನಮಗೆ ಮಾಹಿತಿ ನೀಡಿ.

ಎಫ್‌ಎಟಿಸಿಎ-ಸಿಆರ್‌ಎಸ್ ಸೂಚನೆಗಳು:

ನಿಮ್ಮ ತೆರಿಗೆ ನಿವಾಸದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ನೀವು ಹೊಂದಿದ್ದರೆ, ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ನೀವು ಯುಎಸ್ ನಾಗರಿಕ ಅಥವಾ ನಿವಾಸಿ ಅಥವಾ ಹಸಿರು ಕಾರ್ಡ್‌ದಾರರಾಗಿದ್ದರೆ, ನಿಮ್ಮ ಯುಎಸ್ ತೆರಿಗೆ ಗುರುತು ಸಂಖ್ಯೆಯ ಜೊತೆಗೆ ವಿದೇಶದ ಮಾಹಿತಿ ಕ್ಷೇತ್ರದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ದಯವಿಟ್ಟು ಸೇರಿಸಿ.

ಓನೀವು ತೆರಿಗೆ ನಿವಾಸಿಯಾಗಿರುವ ದೇಶದಲ್ಲಿ ವಿತರಣೆಯಾದರೆ ಟೆನ್ ಅಥವಾ ಕಾರ್ಯಾಚರಣೆ ತತ್ಸಮಾನವನ್ನು ಪೂರೈಸುವುದು ಕಡ್ಡಾಯವಾಗಿದೆ. ಟೆನ್ ಇನ್ನೂ ಲಭ್ಯವಿಲ್ಲದಿದ್ದರೆ ಅಥವಾ ಇನ್ನೂ ವಿತರಣೆ ಮಾಡಿಲ್ಲದಿದ್ದರೆ, ದಯವಿಟ್ಟು ವಿವರಣೆಯನ್ನು ನೀಡಿ ಮತ್ತು ಈ ನಮೂನೆಯನ್ನು ಲಗತ್ತಿಸಿ.

ವಿದೇಶಕ್ಕೆ ಸಂಬಂಧಿಸಿದಂತೆ ಈ ಮುಂದಿನ ಸೂಚನೆಯನ್ನು ಗ್ರಾಹಕರು ನೀಡಿದರೆ ಮತ್ತು ಆ ದೇಶದ ತೆರಿಗೆಯಲ್ಲದ ನಿವಾಸಿ ಎಂದು ಘೋಷಿಸಿದರೆ, ಈ ಕೆಳಗೆ ನಮೂದಿಸಿದ ಸೂಕ್ತ ಕ್ಯೂರಿಂಗ್ ಕಾಗದಪತ್ರಗಳನ್ನು ಗ್ರಾಹಕರು ಒದಗಿಸಬೇಕು:

ಎಫ್‌ಎಟಿಸಿಎ/ಸಿಆರ್‌ಎಸ್ ಇಂಡಿಯಾಗಮನಿಸಲಾಗಿದೆ (ಗುರುತು ಮಾಡಲಾಗಿದೆ)	ಎಫ್‌ಎಟಿಸಿಎ/ಸಿಆರ್‌ಎಸ್ ಇಂಡಿಯಾ ಕ್ಯೂರಿಂಗ್ ಅಗತ್ಯವಿರುವ ಕಾಗದಪತ್ರ
ಯುಎಸ್ ಜನ್ಮ ಸ್ಥಳ	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; 2. ರಾಷ್ಟ್ರೀಯತೆ ಅಥವಾ ಪೌರತ್ವವನ್ನು ಸಾರ್ವಿಕರಿಸುವ ಯುಎಸ್ ಹೊರತಾದ ಪಾಸ್‌ಪೋರ್ಟ್ ಅಥವಾ ಯುಎಸ್ ಹೊರತಾದ ಸರ್ಕಾರಿ ವಿತರಿಸಿದ ಕಾಗದಪತ್ರ (ಈ ಕೆಳಗಿನ ಪಟ್ಟಿಯನ್ನು ನೋಡಿ); ಮತ್ತು 3. ಈ ಕೆಳಗಿನ ಯಾವುದೇ ಕಾಗದಪತ್ರ; ಎ. ರಾಷ್ಟ್ರೀಯತೆ ನಷ್ಟದ ಪ್ರಮಾಣಪತ್ರದ ಪ್ರಮಾಣಿತ ಪ್ರತಿ ಅಥವಾ ಬಿ. ಯುಎಸ್ ಪೌರತ್ವವನ್ನು ಹೊಂದಿದ್ದರೂ ಯಾಕೆ ಗ್ರಾಹಕರು ಇಂತಹ ಪ್ರಮಾಣಪತ್ರವನ್ನು ಹೊಂದಿಲ್ಲ ಎಂಬುದಕ್ಕೆ ಸಕಾರಣ ವಿವರಣೆ; ಅಥವಾ ಜನ್ಮತಃ ಯುಎಸ್ ಪೌರತ್ವವನ್ನು ಗ್ರಾಹಕರು ಯಾಕೆ ಹೊಂದಿಲ್ಲ ಎಂಬುದಕ್ಕೆ ಕಾರಣ
ಭಾರತವನ್ನು ಹೊರತುಪಡಿಸಿದ ದೇಶದಲ್ಲಿನ ನಿವಾಸ / ಅಂಚೆ ವಿಳಾಸ	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)
ಭಾರತವನ್ನು ಹೊರತುಪಡಿಸಿದ ದೇಶದಲ್ಲಿನ ಟೆಲಿಫೋನ್ ಸಂಖ್ಯೆ	ಭಾರತೀಯ ಟೆಲಿಫೋನ್ ಸಂಖ್ಯೆಯನ್ನು ಒದಗಿಸದಿದ್ದರೆ 1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ) ವಿದೇಶಿ ಟೆಲಿಫೋನ್ ಸಂಖ್ಯೆಯ ಜೊತೆಗೆ ಭಾರತೀಯ ಟೆಲಿಫೋನ್ ಸಂಖ್ಯೆಯನ್ನು ಒದಗಿಸಿದ್ದರೆ 1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಅಥವಾ 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)
ಭಾರತವನ್ನು ಹೊರತುಪಡಿಸಿದ ದೇಶದಲ್ಲಿ ನಿರ್ವಹಿಸಿರುವ ಖಾತೆಗೆ ಹಣ ವರ್ಗಾವಣೆ ಮಾಡಲು ಸ್ವಾಯೀ ಸೂಚನೆಗಳು (ಡೆವಾಸಿಟರಿ ಖಾತೆಗಳನ್ನು ಹೊರತುಪಡಿಸಿ)	1. ಖಾತೆದಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನಾಗರಿಕರಲ್ಲ ಅಥವಾ ತೆರಿಗೆ ಉದ್ದೇಶಗಳಿಗೆ ನಿವಾಸಿಯಲ್ಲ ಎಂಬ ಸ್ವಯಂ ಪ್ರಮಾಣೀಕರಣ; ಮತ್ತು 2. ಕಾಗದಪತ್ರದ ಸಾಕ್ಷ್ಯ (ಈ ಕೆಳಗಿನ ಪಟ್ಟಿಯನ್ನು ನೋಡಿ)

ತೆರಿಗೆ ಉದ್ದೇಶಕ್ಕೆ ನಿವಾಸ (ಗಳನ್ನು) ಸಾಬೀತುಪಡಿಸಲು ಅಗತ್ಯವಿರುವ ಸಮ್ಯಕ್‌ಸಬುದಾದ ಕಾಗದಪತ್ರದ ಸಾಕ್ಷ್ಯದ ಪಟ್ಟಿ:

1. ಅಧಿಕೃತ ಸರ್ಕಾರಿ ಮಂಡಳಿಯು ವಿತರಿಸಿದ ನಿವಾಸದ ಪ್ರಮಾಣಪತ್ರ*

2. ಅಧಿಕೃತ ಸರ್ಕಾರಿ ಮಂಡಳಿಯು ವಿತರಿಸಿದ ನಿವಾಸದ ಪ್ರಮಾಣಪತ್ರ* (ಉದಾ., ಪಾಸ್‌ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ, ಇತ್ಯಾದಿ)

*ನಿವಾಸಿ ಎಂದು ಪಾವತಿದಾರರು ಹೇಳಿಕೊಳ್ಳುವ ದೇಶ ಅಥವಾ ಪ್ರದೇಶದ ಸರ್ಕಾರ ಅಥವಾ ಏಜೆನ್ಸಿ ಅಥವಾ ನಗರಸಭೆ

9. ರೇವಣಿ ವಿವರಗಳು

ನಾನು/ನಾವು ಇದನ್ನು ಬುಕ್ ಮಾಡಲು ಬಯಸುತ್ತೇವೆ ☐ ಹಿಂಪಡೆಯಬಹುದಾದ ಎಫ್‌ಡಿ ☐ *ಹಿಂಪಡೆಯಲಾಗದ ಸ್ಥಿರ ರೇವಣಿ ☐ ಎನ್‌ಆರ್‌ಒ ತೆರಿಗೆ ಉಳಿತಾಯದ ಎಫ್‌ಡಿ: (ಅವಧಿ- 5 ವರ್ಷಗಳ ಲಾಕ್ ಇನ್) ಮೊತ್ತ ಕರೆನ್ಸಿ ಮೌಲ್ಯ ದಿನಾಂಕ (ಸ್ವಲ್ಪಭಂಡ್‌ಗಳ ಲಭ್ಯತೆಗೆ ಒಳಪಟ್ಟು ಮೌಲ್ಯ ದಿನಾಂಕವನ್ನು ನೀಡಲಾಗುತ್ತದೆ)

ಪದಗಳಲ್ಲಿ ಮೊತ್ತ

☐ ನಗದು^ ☐ ಚೆಕ್ ಸಂ. @ ದಿನಾಂಕ ವಿತರಿಸಿರುವ ದಿನಾಂಕ ಬ್ಯಾಂಕ್ ಶಾಖೆ

☐ ನನ್ನ ಆರ್‌ಬಿಎಲ್ ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡಿ

ಅವಧಿ ತಿಂಗಳುಗಳು ದಿನಗಳು ಬಡ್ಡಿ ದರ % (ವಾರ್ಷಿಕ)

ಬಡ್ಡಿ ಪಾವತಿ ಆಯ್ಕೆ ☐ ಪಕ್ಕತೆಯಲ್ಲಿ ☐ ಮಾಸಿಕ (ಮಾಸಿಕ ಪಾವತಿಗೆ ರಿಯಾಯಿತಿ ದರವು ಅನ್ವಯಿಸುತ್ತದೆ) ☐ ತ್ರೈಮಾಸಿಕ ☐ ವಾರ್ಷಿಕ

ಬಡ್ಡಿ ಪಾವತಿಯು ಈ ಪ್ರಕಾರ: ☐ ಕ್ಯಾಲೆಂಡರ್ ದಿನಗಳು ☐ ರೇವಣಿ ವಾರ್ಷಿಕ

ಪಕ್ಕತೆ ಸೂಚನೆಗಳು: ☐ ಅಸಲು ಮತ್ತು ಬಡ್ಡಿ ನವೀಕರಿಸಿ ☐ ಅಸಲು ನವೀಕರಿಸಿ ಮತ್ತು ಬಡ್ಡಿ ಮರುಪಾವತಿ ಮಾಡಿ ☐ ನವೀಕರಿಸಬೇಡಿ - ಅಸಲು ಮತ್ತು ಬಡ್ಡಿ ಮರುಪಾವತಿ ಮಾಡಿ

ಬಡ್ಡಿ/ಪಕ್ಕತೆ ಪಾವತಿ ಇದಕ್ಕೆ ಮಾಡಿ ☐ ಡಿಡಿ/ಪಿಒ ಅಥವಾ ☐ ಖಾತೆ ಸಂಖ್ಯೆ ☐ ಐಎಫ್‌ಎಸ್‌ಸಿ ಕೋಡ್

ಇತರ ಬ್ಯಾಂಕ್‌ಗೆ ಸ್ಥಿರ ರೇವಣಿ ಪಕ್ಕತೆ ಮೊತ್ತವನ್ನು ಕ್ರೆಡಿಟ್ ಮಾಡಲು ನೀವು ಬಯಸಿದರೆ, ಫಲಾನುಭವಿ ಬ್ಯಾಂಕ್‌ನ ರದ್ದುಗೊಳಿಸಿದ ಚೆಕ್ ಅನ್ನು ದಯವಿಟ್ಟು ನಮಗೆ ಒದಗಿಸಿ.

☐ ನನ್ನ/ನಮ್ಮ ಸೇವಿಂಗ್ಸ್/ಕರೆಂಟ್ ಅಕೌಂಟ್‌ನಲ್ಲಿ ಅಟೋ ಡ್ರಾ ಸೌಲಭ್ಯವನ್ನು (ಮನಿ ಮ್ಯಾಕ್ಸ್ ಸೌಲಭ್ಯ) ಆ್ಯಕ್ಟಿವೇಟ್ ಮಾಡಲು ನಾನು/ನಾವು ಬಯಸುತ್ತೇವೆ. ಈ ಸೌಲಭ್ಯದ ಅಂತರ್ಗತ, 181 ದಿನಗಳ ಡಿಫಾಲ್ಟ್ ಅವಧಿ ಮತ್ತು ದೈನಿಕ ಬುಕ್ಕಿಂಗ್ ಕಾಲಾಂತರದಲ್ಲಿ ಫಿಕ್ಸ್ಡ್ ಡಿಪಾಜಿಟ್‌ಗಳನ್ನು (ಎಫ್‌ಡಿಗಳು) ನಿರ್ಮಿಸಲು ನಾನು/ನಾವು ವಿನಂತಿಸಿಕೊಳ್ಳುತ್ತೇವೆ ಮತ್ತು ಅದಕ್ಕೆ ಒಪ್ಪಿಗೆ ನೀಡುತ್ತೇವೆ. ಸ್ಟೇಪ್-ಔಟ್ ಥ್ರೆಟ್‌ಹೋಲ್ಡ್‌ನ ಮೊಬಲಗು (ಟರ್ಮ್ ಡಿಪಾಜಿಟ್ ಅನ್ನು ನಿರ್ಮಿಸಲು ಎಷ್ಟೆಂತ ಹೆಚ್ಚು ಮೊತ್ತ ಇರಬೇಕು ಎಂಬುದು), ಕ್ರಮಾನುಗತ ಅನ್ವಯಿಸುವ ಮಾಸಿಕ/ತ್ರಿಮಾಸಿಕ ಸರಾಸರಿ ಬ್ಯಾಲೆನ್ಸ್‌ನ (MAB/QAB) ಎರಡು ಪಟ್ಟು ಅಥವಾ ರೂ. 50,000, ಇವುಗಳಲ್ಲಿ ಯಾವುದು ಹೆಚ್ಚೋ ಅದು. ಸದರಿ ಥ್ರೆಟ್‌ಹೋಲ್ಡ್‌ನ್ನು ಮೀರುವ ಬ್ಯಾಲೆನ್ಸ್‌ನಿಂದ ಕನಿಷ್ಠ ರೂ. 5,000 ಮತ್ತು ಗರಿಷ್ಠ ರೂ. 25,00,00 ವರೆಗಿನ, ಮತ್ತು ಅನಂತರ ಕನಿಷ್ಠ 5,000, ಗರಿಷ್ಠ 25,00,000 ವರೆಗಿನ ಗುಣಾಕಾರದಲ್ಲಿ ಒಂದೇ ಎಫ್‌ಡಿಯನ್ನು ನಿರ್ಮಿಸಬೇಕು.

ಪ್ರಥಮ ಅರ್ಜಿದಾರ ಪರಿಷ್ಕರಣೆಗಾಗಿ ☐ ಹೌದು (ಹೌದು ಎಂದಾದರೆ, ಬ್ಯಾಂಕ್‌ನ ಕೆಪ್ಸಿ ಪಾಲಿಸಿಯ ಅನುಸಾರ ಪ್ರಾಯದ ಪೂರೈಕೆಯನ್ನು ನೀಡುವ ದಸ್ತಾವೇಜಿನ ಪ್ರತಿಯನ್ನು ಲಗತ್ತಿಸಿರಿ) ☐ ಅಲ್ಲ.

ಸ್ಟೇಪ್ ಇನ್ ಸೌಲಭ್ಯದ ಸೂಚನೆ ☐ ಹೌದು ☐ ಇಲ್ಲ ಆರ್‌ಬಿಎಲ್ ಉಳಿತಾಯ / ಚಾಲ್ತಿ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿ

(ಅಟೋ ಸ್ಟೇಪ್ ಸೌಲಭ್ಯದ (ಮನಿ ಮ್ಯಾಕ್ಸ್ ಸೌಲಭ್ಯ) ಹೊರತಾಗಿ, ಬುಕ್ ಮಾಡಲಾಗಿರುವ ಫಿಕ್ಸ್ಡ್ ಡಿಪಾಜಿಟ್‌ಗಳಿಗೆ ಮಾತ್ರವೇ ಅನ್ವಯಿಸುತ್ತದೆ)

ಹಿಂಪಡೆಯಬಹುದಾದ ರೇವಣಿಗಳು - ಗ್ರಾಹಕರು ಭಾಗಶಃ / ಸಂಪೂರ್ಣ ಅವಧಿಪೂರ್ವ ಹಿಂಪಡೆತವನ್ನು ಮಾಡಬಹುದು.

ಹಿಂಪಡೆಯಲಾಗದ ರೇವಣಿಗಳು - ಗ್ರಾಹಕರು ಅವಧಿಗೂ ಮೊದಲು ಹಿಂಪಡೆಯಲಾಗದು.

^ಖಾತೆ ತೆರೆಯುವಿಕೆಯ ಅರಂಭಿಕ ಮೊತ್ತವು ನಗದು ರೂಪದಲ್ಲಿರುತ್ತದೆ, ಗ್ರಾಹಕರು ಶಾಖೆಗೆ ಮುದ್ದಾಗಿ ಭೇಟಿ ನೀಡಬೇಕು ಮತ್ತು ಅಧಿಕೃತ ರಸೀದಿಯನ್ನು ಪಡೆಯಬೇಕು.

@ಚೆಕ್ ಅನ್ನು ಖಾತೆಯ ಮೂಲಕ ಪಾವತಿ ಮಾಡುವುದು ಎಂದು ಅಡ್ಡರೆ ಹಾಕಿರಬೇಕು ಮತ್ತು ಆರ್‌ಬಿಎಲ್ ಬ್ಯಾಂಕ್ ಲಿ. ಖಾತೆ < Applicant's Name > ಗೆ ಪಾವತಿ ಮಾಡುವಂತೆ ತೆರದಿರಬೇಕು.

ಟಿಪ್ಪಣಿ: i. ಸ್ಥಿರ ರೇವಣಿಯ ಪಕ್ಕತೆಗೂ ಮೊದಲು ನಿಮ್ಮಿಂದ ನಿರ್ದಿಷ್ಟ ಸೂಚನೆಯನ್ನು ನೀವು ಪಡೆಯದಿದ್ದರೆ, ಸ್ಥಿರ ರೇವಣಿಯ ಮೂಲ ಅವಧಿಗೆ, ರೇವಣಿಯ ಪಕ್ಕತೆ / ನವೀಕರಣದ ದಿನ ಇರುವ ಬಡ್ಡಿ ದರದಲ್ಲಿ ಸ್ಥಿರ ರೇವಣಿಯನ್ನು ನಾನು ನವೀಕರಿಸುತ್ತೇವೆ. ಎಫ್‌ಡಿ ಅನ್ನು ಸಂಪೂರ್ಣ / ಭಾಗಶಃ ಅವಧಿಗೂ ಮೊದಲೇ ಹಿಂಪಡೆಯುವಿಕೆಯ ವೇಳೆ, ಬ್ಯಾಂಕ್‌ನಲ್ಲಿ ವಾಸ್ತವಿಕವಾಗಿ ಎಫ್‌ಡಿ ಉಳಿದಿರುವ ಅವಧಿಗೆ ಅನ್ವಯಿಸುವ ದರದಲ್ಲಿ ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ ಮತ್ತು ಇದು 1% ದಂಡಕ್ಕೆ ಒಳಪಟ್ಟಿರುತ್ತದೆ. ii. ಸ್ಟೇಪ್ ಇನ್ ಸೂಚನೆಗಳ ಅಡಿಯಲ್ಲಿ ಅವಧಿಗೂ ಮೊದಲೇ ಹಿಂಪಡೆಯುವುದಕ್ಕೆ, ಲಿಂಕ್ ಮಾಡಿದ ಅವಧಿ ರೇವಣಿಯನ್ನು ಲಾಸ್ಟ್ ಇನ್ ಫ಼್‌ಔಟ್ ಅಧಾರದಲ್ಲಿ ಅವಧಿಗೂ ಮೊದಲೇ ಮುರಿಯಬೇಕಾಗುತ್ತದೆ ಮತ್ತು ಮ್ಯಾಕ್ಸ್ ಮಾಡಿದ ಉಳಿತಾಯ / ಚಾಲ್ತಿ ಖಾತೆಯಲ್ಲಿ ಸೂಕ್ತ ಜಮೆಯನ್ನು ಪೂರ್ಣಗೊಳಿಸುವ ಅನ್ವಯಿಕ ಅವಧಿಪೂರ್ವ ನಿಬಂಧನೆಗಳಿಗೆ ಇದು ಒಳಪಟ್ಟಿರುತ್ತದೆ. ಉಳಿತಾಯ / ಚಾಲ್ತಿ ಖಾತೆ ಮತ್ತು ಸ್ಥಿರ ರೇವಣಿ ಖಾತೆಯಲ್ಲಿ ಪ್ರಥಮ ಖಾತೆದಾರರು ಸಹಜವಾಗಿದ್ದರೆ ಈ ಸೌಲಭ್ಯವನ್ನು ಅನುಮತಿಸಲಾಗುತ್ತದೆ. ಎಫ್‌ಡಿ ವಿರುದ್ಧ ಒಡಿ ಸೌಲಭ್ಯವನ್ನು ಉಳಿತಾಯ / ಚಾಲ್ತಿ ಖಾತೆಯು ಹೊಂದಿದ್ದರೆ, ಸ್ಟೇಪ್ ಇನ್ ಸೌಲಭ್ಯವನ್ನು ಅನುಮತಿಸಲಾಗುವುದಿಲ್ಲ.

10. *ಘೋಷಣೆ

ನಾನು/ನಾವು ಭಾರತದ ನಿಸ್ವಾಸಿಗಳು. ನಾನು/ನಾವು ಒದಗಿಸಿದ ಮಾಹಿತಿಯು ನಿಜ ಮತ್ತು ಸರಿಯಾಗಿದೆ ಎಂದು ನಾನು/ನಾವು ಘೋಷಿಸುತ್ತೇವೆ. ಮಾಹಿತಿಯು ಸುಳ್ಳು, ನಿಜವಲ್ಲ, ತಪ್ಪು ಪ್ರತಿನಿಧಿತ್ವ ಮತ್ತು ತಪ್ಪುಧಾರಿಗಳಿಗಾಯವಾಗುವುದು ಎಂದು ಕಂಡುಬಂದರೆ, ಅದಕ್ಕೆ ನನ್ನನ್ನು ಹೊಣೆಯಾಗಿಸಬಹುದು ಎಂಬುದು ನನಗೆ ತಿಳಿದಿದೆ. ಕೆಳಗೆ ಸಹಿ ಮಾಡಿರುವ ನಾನು/ನಾವು ಆರಾಧಿ ಬ್ಯಾಂಕಿನೊಂದಿಗೆ ನನ್ನ/ನಮ್ಮ ಎಲ್ಲಾ ಖಾತೆಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಖಾತೆಗಳನ್ನು ತೆರೆಯುವುದನ್ನು ಮತ್ತು ಎಟಿಎಂಗಳು/ಡೆಬಿಟ್ ಕಾರ್ಡ್/ಮೊಬೈಲ್ ಬ್ಯಾಂಕಿಂಗ್/ಇಂಟರ್ನೆಟ್ ಬ್ಯಾಂಕಿಂಗ್/ಪೋನ್ ಬ್ಯಾಂಕಿಂಗ್/ಬಿಲ್ ಪಾವತಿ ಸೌಲಭ್ಯ ಇತ್ಯಾದಿಗಳನ್ನು ಒಳಗೊಂಡಂತೆ ಅದರ ಅವುಗಳಿಗೆ ಸೀಮಿತವಾಗಿರದೆ ವಿವಿಧ ಸೇವೆಗಳಿಗೆ ಸಂಬಂಧಿಸಿದ ಬ್ಯಾಂಕಿನ ವೆಬ್‌ಸೈಟ್ www.rbl.bank.in (ಇತರೆ > ನಿಯಮ ಮತ್ತು ಷರತ್ತು) ನಲ್ಲಿ ಪ್ರಕಟಿಸಲಾದ ನಿಯಮಗಳು ಮತ್ತು ಷರತ್ತುಗಳ ಎಲ್ಲಾ ನಿಬಂಧನೆಗಳನ್ನು ಓದಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವುಗಳಿಗೆ ಬದ್ಧರಾಗಿರುತ್ತೇವೆ. ಬ್ಯಾಂಕ್ ತನ್ನ ಸ್ವತಃ ವಿವೇಚನೆಯಿಂದ ನನಗೆ/ನಮಗೆ ಯಾವುದೇ ಸೂಚನೆ ನೀಡದ ಯಾವುದೇ ಸೇವೆಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸ್ವೀಕರಿಸಬಹುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಕಾಲಕಾಲಕ್ಕೆ ಅನ್ವಯಿಸುವ ಸೇವಾ ಶುಲ್ಕಗಳಿಗಾಗಿ ಬ್ಯಾಂಕ್ ನನ್ನ ಖಾತೆಯಿಂದ ಡೆಬಿಟ್ ಮಾಡಬಹುದು ಎಂದು ನಾನು/ನಾವು ಒಪ್ಪುತ್ತೇವೆ. ನನ್ನ/ನಮ್ಮ ಕೋರಿಕೆಯ ಮೇರೆಗೆ ಆಕಾಲಿಕ ಹಿಂಪಡೆಯುವಿಕೆಯನ್ನು ಅನುಮತಿಸಿದರೆ, ಬ್ಯಾಂಕ್/ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ನಿಗದಿಪಡಿಸಿದ ಚಾಲ್ತಿಯಲ್ಲಿರುವ ನಿಬಂಧನೆಗಳಿಗೆ ಅನುಸಾರವಾಗಿ ರೇವಣಿಯ ಮೇಲಿನ ಬಡ್ಡಿಯನ್ನು ಪಾವತಿಸಲು ಅನುಮತಿಸಬಹುದು ಎಂದು ನಾನು/ನಾವು ಒಪ್ಪುತ್ತೇವೆ. ಅಗತ್ಯವಿದ್ದಲ್ಲಿ ಉಲ್ಲೇಖಗಳು/ವಿಚಾರಣೆಗಳನ್ನು ಮಾಡಲು ಮತ್ತು ಅಗತ್ಯ ಅಥವಾ ಸೂಕ್ತವೆಂದು ಪರಿಗಣಿಸಬಹುದಾದ ಕ್ರಿಡಿಟ್ ಬ್ಯೂರೋಗಳು/ಕಾನ್ಸೆನ್ಸಸ್ ಸಂಸ್ಥೆಗಳು/ಇತರ ಏಜೆನ್ಸಿಗಳೊಂದಿಗೆ ಯಾವುದೇ/ಎಲ್ಲಾ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು/ಹಂಚಿಕೊಳ್ಳಲು/ಭಾಗವಹಿಸಲು ನಾನು/ನಾವು ಒಪ್ಪುತ್ತೇವೆ.

ನಾನು/ನಾವು ಈ ಮೂಲಕ ಅಂಗೀಕರಿಸುವುದು ಮತ್ತು ದೃಢೀಕರಿಸುವುದೇನೆಂದರೆ, ಆರ್‌ಬಿಎಲ್ ಬ್ಯಾಂಕ್ ಯಾವುದೇ ವಹಿವಾಟು ಮತ್ತು ಗ್ರಾಹಕರ ವಿವರಗಳನ್ನು ಬಹಿರಂಗಗೊಳಿಸದಂತೆ ನನ್ನನ್ನು/ನಮ್ಮನ್ನು ತಡೆಯುವ ತತ್ವೀಯ ಪತ್ರ/ ಗ್ರಾಹಕರೊಂದಿಗಿನ ಬಹಿರಂಗಗೊಳಿಸುವಿಕೆ ಕರಾರನ್ನು ನಾನು/ನಾವು ಹೊಂದಿಲ್ಲ ಎಂದು ನಾನು ದೃಢೀಕರಿಸುತ್ತೇನೆ ಮತ್ತು ಅನ್ವಯಿಸುವ ಕಾನೂನು ಮತ್ತು ನಿಯಂತ್ರಕ ಅಗತ್ಯಗಳಿಗೆ ಅನುಗುಣವಾಗಿ ಆರ್‌ಬಿಎಲ್ ಬ್ಯಾಂಕ್‌ಗೆ ಅಗತ್ಯವಿರುವ ಗ್ರಾಹಕರ ಮಾಹಿತಿಯನ್ನು ಒದಗಿಸಲು ನಾನು ಸಮ್ಮತಿಸುತ್ತೇನೆ.

ಆರ್‌ಬಿಎಲ್ ಬ್ಯಾಂಕಿನಲ್ಲಿ ಖಾತೆ ತೆರೆಯಲು ನಾನು/ನಾವು ಒದಗಿಸಿದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ಆರ್‌ಬಿಎಲ್ ಬ್ಯಾಂಕಿನಲ್ಲಿ ಹೊಂದಿರುವ ಯಾವುದೇ ಇತರ ಖಾತೆಯೊಂದಿಗೆ ಈಗಾಗಲೇ ನೋಂದಾಯಿಸಲಾಗಿಲ್ಲ ಎಂದು ನಾನು/ನಾವು ಈ ಮೂಲಕ ದೃಢೀಕರಿಸುತ್ತೇನೆ. ಅಂತಹ ಯಾವುದೇ ಖಾತೆ ಅಸ್ತಿತ್ವದಲ್ಲಿದೆ ಎಂದು ಕಂಡುಬಂದರೆ, ಹೊಸ ಖಾತೆಯನ್ನು ತೆರೆಯಲಾಗುವುದಿಲ್ಲ. ಅಥವಾ ಹೊಸ ಖಾತೆಯನ್ನು ಸ್ವೀಕರಿಸಬಹುದು.

ಖಾತೆ ತೆರೆಯುವ ಸಂಬಂಧ ಮತ್ತು ಅದರ ನಂತರ ಆರಂಭಕ್ಕೆ ಅನುಗುಣವಾಗಿ ಸ್ಥಾಪಿಸಿದ ಸಮಯದಲ್ಲಿ ನಾನು/ನಾವು ಸಲ್ಲಿಸಿದ ಕೆಪ್ಸಿ ದಾಖಲೆಗಳು / ಮಾಹಿತಿಯಲ್ಲಿ ಯಾವುದೇ ಪರಿಷ್ಕರಣೆ ಇದ್ದರೆ, ದಾಖಲೆಗಳಿಗೆ ಪರಿಷ್ಕರಣೆಯಾದ ಮೂವತ್ತು (30) ದಿನಗಳೊಳಗೆ ಇಂತಹ ದಾಖಲೆಗಳ ಪರಿಷ್ಕರಣೆಯನ್ನು ಬ್ಯಾಂಕ್‌ಗೆ ನಾನು/ನಾವು ಸಲ್ಲಿಸುತ್ತೇವೆ.

ಡೆಬಿಟ್ ಕಾರ್ಡ್‌ಗಳಿಗಾಗಿ: ಬ್ಯಾಂಕ್‌ನಿಂದ ಪಡೆದ ಖಾತೆ ಸಂಬಂಧಿತ ಸೇವೆಗಳು ಮತ್ತು ಉತ್ಪನ್ನಗಳಿಗೆ ಸಂಬಂಧಿಸಿದಂತೆ ಜಾರಿಗೊಳಿಸಿದ ಅರ್ಜಿ ನಮೂನೆ(ಗಳು)/ಸಂಬಂಧಿತ ದಾಖಲೆಗಳಲ್ಲಿ ನಾನು/ನಾವು ಒದಗಿಸಿದ ಮಾಹಿತಿಯನ್ನು ನನಗೆ/ನಮಗೆ ಸೂಚನೆ ನೀಡದೇ, ಬ್ಯಾಂಕ್‌ನ ಶಾಖೆಗಳು/ಅಂಗಸಂಸ್ಥೆಗಳು/ಅಫೀಲಿಯೇಟ್‌ಗಳು, ಸೇವೆ ಪೂರೈಕೆದಾರರು, ಇತರ ಬ್ಯಾಂಕ್‌ಗಳು/ಹಣಕಾಸು ಸಂಸ್ಥೆ ಸಹಕಾರಿ ಅಥವಾ ನಿಯಂತ್ರಕ ಪ್ರಾಧಿಕಾರಗಳು ಅಥವಾ ತತ್ವೀಯ ಪತ್ರಗಳಿಗೆ ಕೆಪ್ಸಿ ಮಾಹಿತಿ ಪರಿಶೀಲನೆಗಾಗಿ ಅಥವಾ ಬ್ಯಾಂಕ್ ಸೂಕ್ತ ಎಂದು ಭಾವಿಸುವ ಇತರ ಸಂಬಂಧಿತ ಉದ್ದೇಶಗಳಿಗಾಗಿ ಬಹಿರಂಗಗೊಳಿಸಲು ನಾನು/ನಾವು ಈ ಮೂಲಕ ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ ಮತ್ತು ಸಮ್ಮತಿ ನೀಡುತ್ತೇವೆ. ಒಪ್ಪದಾದ ಗೊಪ್ಪತೆ ಮತ್ತು ರಹಸ್ಯವನ್ನು ಕಾಪಾಡಲು ನಾನು/ನಾವು ಈ ಮೂಲಕ ಅಭಿಪ್ರಾಯಪಡಿಸುವುದು ನಮ್ಮ ಸಮ್ಮತಿಯಾಗಿದೆ.

ನಾನು/ನಾವು ಈ ಮೂಲಕ ಸಮ್ಮತಿಸುವುದೇನೆಂದರೆ, ಸಿಕ್ವೆಸ್ ನೋಂದಣಿಯಲ್ಲಿ ಅಗತ್ಯ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತೇನೆ/ವೆ. ನನ್ನ ಗುರುತು ಮತ್ತು ವಿಳಾಸದ ಪರಿಶೀಲನೆಗಾಗಿ ಸಿಕ್ವೆಸ್ ರಿಜಿಸ್ಟ್ರಾರ್ ನನ್ನ ಕಾಗದಪತ್ರಗಳನ್ನು ಡೌನ್‌ಲೋಡ್ ಮಾಡಲು ಮತ್ತು ಶೇಖರಿಸಲು ನನ್ನ ಸಮ್ಮತಿಯನ್ನು ನಾನು ಈ ಮೂಲಕ ನೀಡುತ್ತೇನೆ. ನನ್ನ ಕೆಪ್ಸಿ ದಾಖಲೆಗಳಲ್ಲಿ ನನ್ನ ಕೆಪ್ಸಿ ದಾಖಲೆಗಳು/ ವೈಯಕ್ತಿಕ ಮಾಹಿತಿಯಾದ ನನ್ನ ಹೆಸರು, ವಿಳಾಸ, ಜನ್ಮ ದಿನಾಂಕ, ಪಾಸ್ ಪೋರ್ಟ್ ಸಂಖ್ಯೆ ಇತ್ಯಾದಿ ಸೇರಿರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಎ. ಆರ್‌ಬಿಎಲ್ ಬ್ಯಾಂಕ್‌ಗೆ ಸ್ವತಂತ್ರವಾಗಿ ಮತ್ತು ಸಹಭಾಗಿತ್ವದಲ್ಲಿ ಅಥವಾ ಪಾಲುದಾರರು/ತತ್ವೀಯ ಪಕ್ಕಗಳ ಜೊತೆಗೆ ಒಪ್ಪಂದಗಳ ಮೂಲಕ ತನ್ನಗಳು, ಸೇವೆಗಳು ಅಥವಾ ಪ್ರಚಾರ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲು ನಿಮ್ಮನ್ನು ಸಂಪರ್ಕಿಸಲು / ಮಾರ್ಕೆಟಿಂಗ್ ಮಾಹಿತಿಯನ್ನು ನಿಮಗೆ ಕಳುಹಿಸಲು ಕಾಲಕಾಲಕ್ಕೆ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಲು ಆರ್‌ಬಿಎಲ್ ಬ್ಯಾಂಕ್ ಬಯಸುತ್ತದೆ. ಈ ಕೆಳಗೆ ನಿಮ್ಮ ಉಲ್ಲೇಖವನ್ನು ನೀಡುವ ಮೂಲಕ ಎಸ್‌ಎಎಎಸ್, ಪೋನ್ ಕರೆಗಳು ಮತ್ತು ಇಮೇಲ್‌ಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು ಆರ್‌ಬಿಎಲ್ ಬ್ಯಾಂಕ್ ನೀವು ಅನುಮತಿಸುತ್ತೀರಿ ಅಥವಾ ಅನುಮತಿ ನಿರಾಕರಿಸುತ್ತೀರಿ.

☐ ಹೌದು, ಬ್ಯಾಂಕ್ ನನ್ನನ್ನು ಸಂಪರ್ಕಿಸಬಹುದು ☐ ಇಲ್ಲ, ಬ್ಯಾಂಕ್ ನನ್ನನ್ನು ಸಂಪರ್ಕಿಸಬಹುದು

ಬಿ. ನನ್ನಿಂದ/ನಮ್ಮಿಂದ ವಿತರಣೆ ಸಮ್ಮತಿ ಅಥವಾ ದೃಢೀಕರಣ ಅಗತ್ಯವಿದ್ದಲ್ಲಿ ಯಾವುದೇ ರೀತಿಯಲ್ಲಿ ನಾನು/ನಾವು ಒದಗಿಸಿದ/ಸಂಬಂಧಿಸಿದ ಮಾಹಿತಿ/ಡೇಟಾವನ್ನು ಆರ್‌ಬಿಎಲ್ ಬ್ಯಾಂಕ್‌ನ ಸಮೂಹ ಕಂಪನಿಗಳು/ ಅಸೋಸಿಯೇಟ್‌ಗಳು/ಸೇವಾ ಪೂರೈಕೆದಾರರು/ಅಂಗಸಂಸ್ಥೆಗಳು/ಸೇವಾ ಪೂರೈಕೆದಾರರು/ಅಂಗಸಂಸ್ಥೆಗಳು/ಅಫೀಲಿಯೇಟ್‌ಗಳು/ಜಂಟಿ ಸಂಸ್ಥೆಗಳಿಗೆ/ಬ್ಯಾಂಕ್ ಒದಗಿಸುವ ಯಾವುದೇ ಉತ್ಪನ್ನ/ಸೇವೆಗಳ ಮಾರ್ಕೆಟಿಂಗ್/ಒದಗಿಸುವಿಕೆ/ಮಾರಾಟದ ಉದ್ದೇಶಕ್ಕೆ 'ಸೇವೆಗಳು/ಉತ್ಪನ್ನಗಳು' ಅನುಕೂಲವನ್ನು ಒದಗಿಸುವುದಕ್ಕಾಗಿ ಬ್ಯಾಂಕ್ ಒಪ್ಪಂದಕ್ಕೆ ಒಳಪಟ್ಟಿರುವ/ಒಳಪಡದಿರುವ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು, ಬಹಿರಂಗಗೊಳಿಸಲು, ವಿನಿಮಯ ಮಾಡಲು ಅಥವಾ ಬಳಸಲು ನಾನು/ನಾವು ಅಧಿಕಾರ ನೀಡುತ್ತೇನೆ/ವೆ.

☐ ಹೌದು ☐ ಇಲ್ಲ, ನನ್ನ ಮಾಹಿತಿ/ಡೇಟಾವನ್ನು ಹಂಚಿಕೊಳ್ಳಲು, ಬಹಿರಂಗಗೊಳಿಸಲು, ವಿನಿಮಯ ಮಾಡಲು ಅಥವಾ ಬಳಸಲು ನಾನು ಸಮ್ಮತಿಸುವುದಿಲ್ಲ.

☐ ನನ್ನ ಗ್ರಾಹಕರ ಐಡಿ ಅಡಿಯಲ್ಲಿ ಅಪ್‌ಲೋಡ್ ಮಾಡಿದ ನನ್ನ ಕೆಪ್ಸಿ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲ, (☒ ಅನ್ವಯಿಸಿದರೆ ಗುರುತು ಮಾಡಿ, ಇಲ್ಲವಾದರೆ ಹೊಸ ಸಿಐಎಫ್ ಅನ್ನು ಸಲ್ಲಿಸಿ).

☐ ಸಂಸ್ಥೆಯ ಕೆಪ್ಸಿ ಮಾಹಿತಿಯ ಈಗಾಗಲೇ ಇರುವ ಸ್ಟೇಟಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.

ಅಟೋ ಸ್ಟೇಪ್ ಸೌಲಭ್ಯಕ್ಕಾಗಿ (ಮನಿ ಮ್ಯಾಕ್ಸ್ ಸೌಲಭ್ಯ) ಈ ಕೆಳಗಿನವುಗಳನ್ನು ನಾನು/ನಾವು ಒಪ್ಪುತ್ತೇವೆ, ವಾಗ್ದಾನ ಮಾಡುತ್ತೇವೆ ಮತ್ತು ಉದ್ಘೋಷಿಸುತ್ತೇವೆ:

1. ಸ್ಟೇಪ್ ಔಟ್/ಇನ್ ಸೌಲಭ್ಯ ಪಡೆಯಲು ಪಾಸ್ ಕಡ್ಡಾಯವಾಗಿ ಬೇಕು, ಫಿಕ್ಸ್ಡ್ ಡಿಪಾಜಿಟ್‌ಗಳನ್ನು ಕೇವಲ ಮೇಲೆ ಸೂಚಿಸಲಾಗಿರುವ ಡಿಫಾಲ್ಟ್ ಅವಧಿಗಾಗಿ ನಿರ್ಮಿಸಲಾಗುತ್ತದೆ
2. ಸ್ಟೇಪ್-ಔಟ್/ಇನ್ ಸೌಲಭ್ಯದ ಮೂಲಕ ಬುಕ್ ಮಾಡಲಾದ ಫಿಕ್ಸ್ಡ್ ಡಿಪಾಜಿಟ್‌ಗಳಿಗೆ ಮೇಲೆ ಬಿಟ್ಟ ಡಿಫಾಲ್ಟ್ ಸ್ಟೇಪ್-ಇನ್ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುತ್ತದೆ.
3. ಫಿಕ್ಸ್ಡ್ ಡಿಪಾಜಿಟ್ (ಎಫ್‌ಡಿ) ಅಕೌಂಟನ್ನು ಪ್ರತಿಯೊಂದು ರೂ. 5000ರ ಯುನಿಟ್‌ಗಳಲ್ಲಿ ನಿರ್ಮಿಸಲಾಗುತ್ತದೆ. ದಿನದ ಅಂತ್ಯದಲ್ಲಿ ಲಿಂಕ್ಡ್ ಅಕೌಂಟ್‌ನಲ್ಲಿ ಲಭ್ಯವಿರುವ ಹೆಚ್ಚುವರಿ ಹಣಕ್ಕಾಗಿ ಒಂದೇ ಫಿಕ್ಸ್ಡ್ ಡಿಪಾಜಿಟ್ ಬುಕ್ ಮಾಡಲಾಗುತ್ತದೆ.

10. *ಘೋಷಣೆ (ಮುಂದುವರಿದಿದೆ...)

- ವಿದ್ವಾಂಸ/ ಸ್ವೀಕೃತ-ಇನ್ ಸೌಲಭ್ಯವು ಎಟಿಎಮ್ ಮೂಲಕ ಹಣ ಸಂದಾಯಗಳ ಬಾಬು ವಿದ್ವಾಂಸ/ಓವರ್ಡ್ರಾಫ್ಟ್ ಅನುಕರಣೆಗಳನ್ನು ಪೂರೈಸಲು ಮತ್ತು ರೂ. 10000 ಗುಣಾಕಾರದಲ್ಲಿ ಎಲ್ಐಎಫ್ಒ (ಲಾಸ್ಟ್ ಫಸ್ಟ್ ಡಿಟ್) ಆಧಾರದಲ್ಲಿ, ಕ್ಲಿಯರಿಂಗ್/ಕಲೆಕ್ಟ್‌ನಲ್ಲಿ ಪಡೆದ ಚೆಕ್ ಅಥವಾ ನೇರವಾಗಿ ಕೌಂಟರ್‌ನಲ್ಲಿ ನನ್ನ/ನಮ್ಮ ನಿರ್ದಿಷ್ಟ ಅದೇಶಾನುಸಾರ ಪಡೆದ ಚೆಕ್‌ಗಳಿಗಾಗಿ ಸೇವಿಂಗ್ಸ್/ಕರೆಂಟ್ ಅಕೌಂಟ್‌ನಿಂದ ಹಣದ ಸ್ಥಾನಾಂತರಕ್ಕಾಗಿ, ತಾನಾಗಿಯೇ ಜರಗುತ್ತದೆ. ಈ ರೀತಿ ಹಿಂತೆಗೆಯಲಾದ ಎಫ್‌ಡಿಗಳ ಹಿಂತೆಗೆದ ದಿನಾಂಕದಿಂದ ಬಡ್ತಿ ಪಡೆಯುವುದು ಸ್ಥಗಿತಗೊಳ್ಳುತ್ತದೆ ಮತ್ತು ಹಿಂತೆಗೆದ ದಿನಾಂಕದ ವರೆಗೆ ಬಡ್ತಿ ಸಂದಾಯ ಮಾಡಬೇಕಾಗಿದ್ದಲ್ಲಿ, ಅದನ್ನು ಆರಂಭಿಕ ನಿರ್ದೇಶನಗಳ ಮಟ್ಟಿಗೆ/ಬ್ಯಾಂಕ್‌ನ ನೀತಿಯ ಅನುಸಾರ ಪಾವತಿಸಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್‌ಗೆ ಏನಾದರೂ ಕಡಿಮೆ ಬಿದ್ದಿದ್ದರೆ, ಅದನ್ನು ಸ್ವೀಕೃತ-ಇನ್ ಮೂಲಕ ಪೂರೈಸಲಾಗುವುದಿಲ್ಲ.
- ಅವಸರ್ಪೂರ್ವ ಹಿಂತೆಗೆಯುವಿಕೆ : ಬ್ಯಾಂಕ್‌ನ ನೀತಿಯ ಅನುಸಾರ ಹಿಂತೆಗೆದ ಸಂಪೂರ್ಣ ಮೊತ್ತದ ಮೇಲೆ ಪ್ರಿಮೇಚರ್ ಕ್ಲೋಜರ್ ವೆನಲ್ಲಿ ಅನ್ವಯಿಸುತ್ತದೆ. ಆದರೆ, ಎಫ್‌ಡಿ ನಿರ್ಮಾಣ ತಾರೀಖಿನಂದು ಕಾಂಟ್ರಾಕ್ಟ್ ದರದಲ್ಲಿ ಬ್ಯಾಂಕ್‌ನಲ್ಲಿ ಡಿಪಾಜಿಟ್ ಉಳಿದಿರುವ ಅವಕಾಶವಾಗಿ ಬಡ್ತಿ ಅನ್ವಯಿಸುತ್ತದೆ.
- ಸ್ವೀಕೃತ-ಡಿಟ್ ಸೌಲಭ್ಯದ ಮೂಲಕ ಬುಕ್ ಮಾಡಲಾದ ಟರ್ಮ್ ಡಿಪಾಜಿಟ್‌ಗಾಗಿ ಫಿಕ್ಸ್‌ಡ್ ಡಿಪಾಜಿಟ್ ಅಡ್ವಾನ್ಸ್ ಒದಗಿಸಲಾಗುವುದಿಲ್ಲ.
- ಸದರಿ ಎಫ್‌ಡಿಯ ವಿರುದ್ಧವಾಗಿ/ಓವರ್ಡ್ರಾಫ್ಟ್ ಸೌಲಭ್ಯ ಮಂಜೂರು ಮಾಡಲಾಗುವುದಿಲ್ಲ.
- ನಾಬಿಲೇಶನ್ : ನನ್ನ/ನಮ್ಮ ಸೇವಿಂಗ್ಸ್/ಕರೆಂಟ್ ಅಕೌಂಟ್‌ಗಾಗಿ ನೋಂದಾಯಿತ ನಾಮನಿಯನ್ನು ಮನಿ ಮ್ಯಾಕ್ಸ್ ಸೌಲಭ್ಯದ ಮೂಲಕ ನಿರ್ಮಿಸಲಾದ ಡಿಪಾಜಿಟ್‌ಗಳಿಗಾಗಿಯೂ ಪರಿಗಣಿಸಬೇಕಾಗಿ ನಾನು/ನಾವು ಬ್ಯಾಂಕ್‌ಗೆ ಅನುಮತಿ ನೀಡುತ್ತೇವೆ.
- ಸೆಲ್‌ಫಿ-ಆಪರೇಟಿಂಗ್ ಮೈನರ್ ಅಕೌಂಟ್‌ಗಳಲ್ಲಿ ಸ್ವೀಕೃತ-ಡಿಟ್ ಸೌಲಭ್ಯ ಪಡೆಯುವುದು ಸಾಧ್ಯವಿಲ್ಲ ಎಂದು ನಾನು/ನಾವು ಅರಿತಿದ್ದೇವೆ.
- ಸ್ವೀಕೃತ-ಡಿಟ್ ಸೌಲಭ್ಯದ ಮೂಲಕ ಬುಕ್ ಮಾಡಲಾದ ಎಫ್‌ಡಿಯ ಮೇಲೆ ಬಡ್ತಿಯನ್ನು ಮೆಚ್ಯುರಿಟಿಯ ಸಮಯದಲ್ಲಿ ಸಂದಾಯ ಮಾಡಲಾಗುತ್ತದೆ ಮತ್ತು ಮಾಸಿಕ ಅಥವಾ ತ್ರೈಮಾಸಿಕ ಬಡ್ತಿ ಸಂದಾಯದ ಆಯ್ಕೆಗಳೂ ಲಭ್ಯವಿವೆ.
- ಬದುಕುಳಿಯುವಿಕೆಯ ಅನುಭವ : ಫಿಕ್ಸ್‌ಡ್ ಡಿಪಾಜಿಟ್‌ಗಳ ಸಂದರ್ಭದಲ್ಲಿ, ಕಾರ್ಯ ನಿರ್ವಹಣೆಯ ಪದ್ಧತಿ 'ಬದರ್ ಆರ್ ಸರ್ವೈವರ್' ಅಥವಾ 'ಪೋರ್ಟ್ ಆರ್ ಸರ್ವೈವರ್' ಅಥವಾ 'ಎನೀ ವನ್ ಆರ್ ಸರ್ವೈವರ್' ನಂತರದ ಸ್ವೀಕೃತ-ಡಿಟ್ ಫಿಕ್ಸ್‌ಡ್ ಡಿಪಾಜಿಟ್‌ಗಳೂ ಸೇರಿಕೊಂಡು, ಎಲ್ಲಾ ಬ್ಯಾನಕ್‌ಗಳ ಮೂಲಕ ಬುಕ್ ಮಾಡಲಾಗಿರುವ ರಿಕರಿಂಗ್/ಸ್ಟಾಪ್ ಡಿಪಾಜಿಟ್‌ಗಳಿಗಾಗಿ ಮತ್ತು ಅಂಥ ಡಿಪಾಜಿಟ್‌ಗಳ ಅವಸರ್ಪೂರ್ವ ನಗದೀಕರಣಕ್ಕಾಗಿ, ಬದುಕುಳಿಯುವಿಕೆಯ ಅನುಭವದೊಂದಿಗೆ ಜೋಯಿಂಟ್ ಫಿಕ್ಸ್‌ಡ್ ಡಿಪಾಜಿಟ್‌ಗಳ ಸಂದರ್ಭದಲ್ಲಿ, ಡಿಪಾಜಿಟ್‌ಗಳಲ್ಲಿ ಯಾರಾದರೂ ಒಬ್ಬರ ಮೃತ್ಯು, ಘಟಿಸಿದಾಗ, ಬದುಕಿ ಉಳಿದಿರುವವನ/ರ ಕೋರಿಕೆಯ ಮೇರೆಗೆ ಫಿಕ್ಸ್‌ಡ್ ಡಿಪಾಜಿಟ್‌ನ್ನು ಅವಸರ್ಪೂರ್ವವಾಗಿ ಮುರಿದು ಹಣವನ್ನು ಅವರಿಗೆ ಪಾವತಿಸುವ ಮೂಲಕ ಬ್ಯಾಂಕ್‌ನ ದಾಯತ್ವವು ಮುಕ್ತಾಯವಾಗುತ್ತದೆ.
- ಸಮಯ ಸಮಯಕ್ಕೆ ಚಲಾವಣೆಯಲ್ಲಿರುವ ಆದಾಯ ಕರ ಕಾಯಿದೆಯ ಅವಕಾಶಗಳ ಅನುಸಾರ ತೆರಿಗೆಯನ್ನು ಮೂಲದಲ್ಲಿ ಕಡಿದುಕೊಳ್ಳಲಾಗುತ್ತದೆ. ಟಿಡಿಎಸ್ ಕಡಿಯುವಿಕೆಯ ಸಮಯ ಒಟ್ಟುಗೂಡಿರುವ ಬಡ್ತಿಯು ಅನ್ವಯಿಸುವ ಟಿಡಿಎಸ್‌ನ ವಸೂಲಿಗೆ ಸಾಕಾಗುವಷ್ಟು ಇಲ್ಲದಿದ್ದರೆ, ಟಿಡಿಎಸ್‌ನ ಮೊತ್ತವನ್ನು ಬಡ್ತಿ ತೆರಿಗೆಯ ಸಮಯದಲ್ಲಿ ಈಗಾಗಲೇ ಇರುವ ಫಿಕ್ಸ್‌ಡ್ ಡಿಪಾಜಿಟ್‌ನಿಂದ ಕಡಿದು ಪಡೆಯಲಾಗಬಹುದು.
- ಆಟೊ ಸ್ವೀಕೃತ ಸೌಲಭ್ಯವನ್ನು ನಿಷ್ಕ್ರಿಯಗೊಳಿಸಿದಾಗ, ಯಾವುದೇ ಹೊಸ ಡಿಪಾಜಿಟ್‌ನ ತಾನಾಗಿ ನಿರ್ಮಾಣ ಸಾಧ್ಯವಾಗದು ಎಂದು ನನಗೆ/ನಮಗೆ ತಿಳಿದಿದೆ.
- ಅನ್ವಯಿಸುವ ನಿಯಮ ಹಾಗೂ ಷರತ್ತುಗಳನ್ನು ಬ್ಯಾಂಕ್ ಬದಲಾಯಿಸುವುದು/ತಿರುಚುವುದು/ಪರಿಷ್ಕರಿಸುವುದು ಸಾಧ್ಯವಿದೆ ಮತ್ತು ಖಾತೆಯ ನಿಯಮ ಹಾಗೂ ಷರತ್ತುಗಳ ಆರಂಭಿಕ ಬ್ಯಾಂಕ್‌ನ ವೆಬ್‌ಸೈಟ್/ಸಮೀಪದ ಕಾಬೆಯಲ್ಲಿ ಲಭ್ಯವಿರುತ್ತದೆ ಎಂದು ನನಗೆ/ನಮಗೆ ತಿಳಿದಿದೆ.
- ಆಟೊ ರಿನ್ಯೂವಲ್ ಸೌಲಭ್ಯದೊಂದಿಗೆ ಫಿಕ್ಸ್‌ಡ್ ಡಿಪಾಜಿಟ್‌ನ್ನು ತೆರೆಯಲು ಮತ್ತು ಮೆಚ್ಯುರಿಟಿಯ ಸಮಯದಲ್ಲಿ ಅದೇ ಕಾಲಾವಕಾಶ, ಚಲಾವಣೆಯಲ್ಲಿರುವ ಬಡ್ತಿ ದರದಲ್ಲಿ ಮೂಲಧನ ಮತ್ತು ಬಡ್ತಿಯನ್ನು ಸೇರಿಸಿ ರಿನ್ಯೂ ಮಾಡಲು ನಾನು/ನಾವು ಬ್ಯಾಂಕ್‌ಗೆ ಅನುಮತಿ ನೀಡುತ್ತೇವೆ.
- ಟರ್ಮ್ ಡಿಪಾಜಿಟ್‌ಗಳಿಗಾಗಿ ಆರಂಭಿಕ ಬ್ಯಾಂಕ್ ವೆಬ್‌ಸೈಟ್ <https://www.rbl.bank.in/terms-and-conditions> ನಲ್ಲಿ ನೀಡಲಾಗಿರುವ ಸಾಮಾನ್ಯ ನಿಯಮ ಹಾಗೂ ಷರತ್ತುಗಳನ್ನು ನಾನು/ನಾವು ಸ್ವೀಕರಿಸುತ್ತೇವೆ.

ವಿದೇಶಿ ಕೊಡುಗೆ (ನಿಯಮಾವಳಿ) ಕಾಯ್ದೆ 2010 ಮತ್ತು ವಿದೇಶಿ ಕೊಡುಗೆ (ನಿಯಮಾವಳಿ) ನಿಯಮಗಳು 2011ರ ಅಡಿಯಲ್ಲಿ ಘೋಷಣೆ

- ☐ ಸಾಮಾನ್ಯ ಕಾರ್ಯಾಚರಣೆಗಳ ಭಾಗವಾಗಿ, ವಿದೇಶದಿಂದ ಯಾವುದೇ ವಿದೇಶಿ ಕೊಡುಗೆಯನ್ನು ನಾನು/ನಾವು ಸ್ವೀಕರಿಸುವುದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ ಮತ್ತು ಭವಿಷ್ಯದಲ್ಲಿ ನಾವು ಇದನ್ನು ಸ್ವೀಕರಿಸಿದರೆ, ಸೂಕ್ತ ನೋಟೀಸ್ ಮೂಲಕ ಮುಂಗಡವಾಗಿ ಬ್ಯಾಂಕ್‌ಗೆ ಮಾಹಿತಿ ನೀಡುತ್ತೇವೆ ಅಥವಾ
- ☐ ಸಾಮಾನ್ಯ ಕಾರ್ಯಾಚರಣೆಯ ಭಾಗವಾಗಿ, ವಿದೇಶದಿಂದ ವಿದೇಶಿ ಕೊಡುಗೆಯು ನಮಗೆ ಬರುತ್ತದೆ ಎಂದು ನಾನು/ನಾವು ಖಾತ್ರಿಪಡಿಸುತ್ತೇವೆ. ಇಂತಹ ಎಫ್‌ಸಿಆರ್‌ಎ ಕ್ರೆಡಿಟ್‌ಗಳಿಗಾಗಿ _____
- _____ ಬ್ಯಾಂಕ್‌ನಲ್ಲಿ ತೆರೆದಿರುವ ಎಫ್‌ಸಿಆರ್‌ಎ ಖಾತೆಗೆ ವಿದೇಶಿ ಕೊಡುಗೆಗಳನ್ನು ಕ್ರೆಡಿಟ್ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಇಂದ ಪ್ರತ್ಯೇಕ ಅನುಮತಿಯನ್ನು ಪಡೆಯಲಾಗಿದೆ ಮತ್ತು ನಾನು/ನಾವು ದೃಢೀಕರಿಸುವುದೇನಂದರೆ, ಆರಂಭಿಕ ಬ್ಯಾಂಕ್‌ನಲ್ಲಿರುವ ಖಾತೆಯಲ್ಲಿ

11. *ಸಹಿ:

(ಖಾಲಿ ಇದ್ದರೆ ದಯವಿಟ್ಟು ಈ ನಮೂನೆಗೆ ಸಹಿ ಮಾಡಿ. ದಯವಿಟ್ಟು ಎಲ್ಲ ಸೂಕ್ತ ವಿಭಾಗಗಳನ್ನು ಮತ್ತು ಕಾಲಗಳನ್ನು ಸಂಪೂರ್ಣವಾಗಿ ನಿಮ್ಮ ಸಂಸ್ಥೆಗೆ ಅನುಗುಣವಾಗಿ ಭರ್ತಿ ಮಾಡಲಾಗಿದೆ ಎಂದು ಖಾತರಿಪಡಿಸಿಕೊಳ್ಳಿ ಮತ್ತು ನಂತರವೇ ಸಹಿ ಮಾಡಿ)

Signature/Thumb Impression of depositor & Rubber stamp

Signature/Thumb Impression of Mandate holder & Rubber stamp

ಹೆಸರು: _____ ದಿನಾಂಕ:

D	D	M	M	Y	Y	Y	Y
---	---	---	---	---	---	---	---

 ಹೆಸರು: _____ ದಿನಾಂಕ:

D	D	M	M	Y	Y	Y	Y
---	---	---	---	---	---	---	---

12. *ನಾಮನಿರ್ದೇಶನ ನಮೂನೆ ಡಿಎ 1: (ಏಕ ಪ್ರೊಪ್ರೈಟರ್ ಸಂಸ್ಥೆಯಲ್ಲಿ ಪ್ರೊಪ್ರೈಟರ್ ನಾಮನಿರ್ದೇಶಿತ ಆಗುವಂತಿಲ್ಲ)

- ☐ ಈ ಮೇಲಿನ ಖಾತೆಗೆ ನಾಮನಿರ್ದೇಶನವನ್ನು ಮಾಡಲು ನಾನು/ನಾವು ಬಯಸುತ್ತೇವೆ (ಕೇವಲ ಒಬ್ಬ ವೈಯಕ್ತಿಕ ನಾಮನಿರ್ದೇಶಿತರನ್ನು ಅನುಮತಿಸಲಾಗಿದೆ)
- ☐ ನನಗೆ/ನಮಗೆ ನಾಮನಿರ್ದೇಶನ ಸೌಲಭ್ಯ ಅಗತ್ಯವಿಲ್ಲ. ನಾನು ನಾಮನಿರ್ದೇಶನ ನೀಡದಿರುವುದಕ್ಕೆ ಸಂಬಂಧಿಸಿದಂತೆ ಅಪಾಯ ಮತ್ತು ಪರಿಣಾಮಗಳನ್ನು ನಾನು/ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅಂಗೀಕರಿಸುತ್ತೇವೆ.
- ಸ್ವೀಕೃತ-ಮೆಂಟ್‌ನಲ್ಲಿ ನಾಮನಿರ್ದೇಶನ ವಿವರಗಳನ್ನು ಪ್ರದರ್ಶಿಸಬೇಕು: ☐ ಹೌದು ☐ ಇಲ್ಲ
- ನಾನು (ಹೆಸರು) _____ (ವಿಳಾಸ) _____
- ಈ ಮುಂದಿನ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುತ್ತೇನೆ ಮತ್ತು
- ನಾನು ಮರಣವನ್ನಿತ್ತರೆ, ಈ ಮೇಲಿನ ಖಾತೆಯಲ್ಲಿ ಲೇವಣಿ ಮಾಡಿರುವ ಮೊತ್ತವನ್ನು ಆರಂಭಿಕ ಬ್ಯಾಂಕ್ ಅವರಿಗೆ ಮರುಪಾವತಿ ಮಾಡಬಹುದು.
- ನಾಮನಿರ್ದೇಶಿತರ ಹೆಸರು _____ ನಾಮನಿರ್ದೇಶಿತರ ವಿಳಾಸ _____

14. *ಅಂಗೀಕಾರ

ನಾನು ಇದಕ್ಕಾಗಿ ಅರ್ಜಿ ಸ್ವೀಕರಿಸಿದ್ದೇನೆ ☐ ಬಾಲ್ಕಿ ಖಾತೆ		ಉಲ್ಲೇಖ ಸಂ.								
ಆರಂಭಿಕ ಪಾವತಿ ವಿವರಗಳು										
ಆರಂಭಿಕ ಮೊತ್ತ ರೂ. _____ ಪದಗಳಲ್ಲಿ _____										
☐ ನಗದು										
☐ ಚೆಕ್ ಸಂ. _____	ದಿನಾಂಕ <table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	ಈ ಹೆಸರಿನಲ್ಲಿ ತೆರೆದಿರುವುದು _____ ಬ್ಯಾಂಕ್ _____ ಶಾಖೆ _____
D	D	M	M	Y	Y	Y	Y			
☐ ಜಮೆ ಮಾಡಬೇಕಿರುವ ನನ್ನ ಆರಂಭಿಕ ಖಾತೆ ಸಂ. _____	ಶಾಖೆ ಕೋಡ್ _____	ಟಿಪ್ಪಣಿ: ಕ್ಲಿಯರಿಂಗ್ ಒಳಪಟ್ಟು ಡಿಡಿ/ಪಿ/ಚೆಕ್ _____								
ಸೂಕ್ತವಾಗಿ ಭರ್ತಿ ಮಾಡಿದ ನಮೂನೆ ಡಿಎ 1 ಅನ್ನು ಸ್ವೀಕರಿಸಿದ್ದೇನೆ ☐ ಹೌದು ☐ ಇಲ್ಲ		ಉದ್ಯೋಗಿ ಐಡಿ _____								
ಬ್ಯಾಂಕ್ ಅಧಿಕಾರಿಯ ಹೆಸರು (ಪರಿಶೀಲಿಸಿದವರು) _____		ದಿನಾಂಕ <table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y
D	D	M	M	Y	Y	Y	Y			
ಯಾವುದೇ ಸಂಪರ್ಕಕ್ಕೆ ನಿಮ್ಮ ಉಲ್ಲೇಖ ಸಂ. ಅನ್ನು ದಯವಿಟ್ಟು ಕೋಟ್ ಮಾಡಿ										
Signature of Bank Official & stamp										

ಫೋನ್ ಬ್ಯಾಂಕಿಂಗ್‌ನ ಪ್ರತ್ಯೇಕ ತಂಡ ಅಧಿಕಾರಿಗಳು 24x7 ಲಭ್ಯವಿರುತ್ತಾರೆ ನಮಗೆ ಕರೆ ಮಾಡಿ: + 91 22 6232 7777	ಇಲ್ಲಿ ನಮಗೆ ಇಮೇಲ್ ಕಳುಹಿಸಿ: ನಿವಾಸಿ/ಅನಿವಾಸಿ ವೈಯಕ್ತಿಕ ಗ್ರಾಹಕರಿಗೆ: customer-care@rbl.bank.in ಅನಿವಾಸಿ ಗ್ರಾಹಕರಿಗೆ: nribanking@rbl.bank.in	ವೆಬ್‌ಸೈಟ್: www.rbl.bank.in
---	--	---

ಎಸ್‌ಎಂಎಸ್ ಬ್ಯಾಂಕಿಂಗ್: ಎಲ್‌ಎಸ್‌ಎಂಎಸ್ ಬ್ಯಾಂಕಿಂಗ್ ವಿಚಾರಣೆಗಳಿಗಾಗಿ HELP ಎಂದು ಟೈಪ್ ಮಾಡಿ ಮತ್ತು 9223366333 ಗೆ ಕಳುಹಿಸಿ	ಬಿರ್ಯಾ ಬ್ಯಾಂಕ್ ಆರಂಭಿಕ ಬಿರ್ಯಾ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ನ ಇನ್‌ಸ್ಟಾಲೇಷನ್ ಅಪ್ಡೇಟುಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿ ಸ್ಕ್ಯಾನ್ ಮಾಡಿ	ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ: www.rbl.bank.in ಮತ್ತು ನಿಮ್ಮ ಖಾತೆಯನ್ನು ಸುಲಭವಾಗಿ ಅಕ್ಸೆಸ್ ಮಾಡಿ	ಡೆಬಿಟ್ ಕಾರ್ಡ್: ವರ್ಗದಲ್ಲೇ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು, ನಿಮಗೆ ಉತ್ತಮವಾಗಿ ಹೊಂದಿಕೆಯಾಗುವುದನ್ನು ಆಯ್ಕೆ ಮಾಡಿ
--	--	---	---

ರೇವಣದಾರರ ಜೊತೆಗೆ ಸಂಬಂಧ (ಇದ್ದರೆ) _____

*ನಾಮನಿರ್ದೇಶಿತರ ಜನ್ಮದಿನಾಂಕ

D	D	M	M	Y	Y	Y	Y
---	---	---	---	---	---	---	---

 ಮೊಬೈಲ್ ಸಂಖ್ಯೆ

--	--	--	--	--	--	--	--	--	--	--	--

 ಇಮೇಲ್ ಐಡಿ _____

** ಈ ದಿನಾಂಕದಂದು ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದು ನಾಮನಿರ್ದೇಶಿತರ ಅಪ್ರಾಪ್ತ ಸ್ಥಿತಿಯಲ್ಲಿ ನಾನು ಮರಣವನ್ನಪ್ಪಿದರೆ ಖಾತೆಯಲ್ಲಿ ರೇವಣ ಇರುವ ಮೊತ್ತವನ್ನು ನನ್ನ ಪರವಾಗಿ ನಾಮನಿರ್ದೇಶಿತರು ಸ್ವೀಕರಿಸಲು ನಾನು _____ ಅವರನ್ನು ನೇಮಿಸುತ್ತೇನೆ.

ನೇಮಿಸಿದವರ ಜನ್ಮದಿನಾಂಕ

D	D	M	M	Y	Y	Y	Y
---	---	---	---	---	---	---	---

ಅಪ್ರಾಪ್ತರ ಜೊತೆಗೆ ಸಂಬಂಧ: _____ ವಿಳಾಸ: ಪ್ರಾಥಮಿಕ ಅರ್ಜಿ ದಾರರಂತೆಯೇ ಇದೆ ☐

ಪ್ರಾಥಮಿಕ ಅರ್ಜಿ ದಾರರಿಂದ ವಿಳಾಸವು ವಿಭಿನ್ನವಾಗಿದ್ದರೆ: _____

*** Witness details

ಹೆಸರು		ಹೆಸರು	
ಸಹಿ ***		ಸಹಿ ***	
ವಿಳಾಸ		ವಿಳಾಸ	
ದಿನಾಂಕ	D D M M Y Y Y Y	ಸ್ಥಳ	ದಿನಾಂಕ D D M M Y Y Y Y ಸ್ಥಳ

13. *ಎಕ ಪ್ರೊಫೈಟರ್‌ಶಿಪ್ ಘೋಷಣೆ

_____ ಹೆಸರು ಮತ್ತು ಕ್ಷೇತ್ರ ಅಡಿಯಲ್ಲಿ ಬ್ಯಾಂಕ್‌ನ ಸಂಖ್ಯೆ
ಪ್ರತಿಷ್ಠೆ ಆಗಿದ್ದರೆ ಎಂದು ಈ ಮೂಲಕ ನಾನು ದೃಢೀಕರಿಸುತ್ತೇನೆ ಮತ್ತು ಹೀಗಾಗಿ ಅದರ ಅಡಿಯಲ್ಲಿ ಬಾಧ್ಯತೆಗಳಿಗೆ ನಾನು ಜವಾಬ್ದಾರಿನಾಗಿರುತ್ತೇನೆ. ನನ್ನ ಸ್ವಂತ ಹೆಸರಿನ ಅಡಿಯಲ್ಲಿ ನಡೆದರೆ ವಹಿವಾಟಿಗೆ ವೈಯಕ್ತಿಕವಾಗಿ ಮತ್ತು ಸಂಪೂರ್ಣವಾಗಿ ನಾನು ಜವಾಬ್ದಾರಿ ಹೊಂದಿದ್ದರೆ ಎಂದು ನಾನು ಮುಂದುವರಿದು ದೃಢೀಕರಿಸುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಬಾಲ್ಕಿ ಖಾತೆಯನ್ನು ಆರ್‌ಬಿಎಲ್ ಬ್ಯಾಂಕ್‌ನ _____ ಖಾತೆಯಲ್ಲಿ ತೆರೆಯುವಂತೆ ನಾನು ವಿನಂತಿಸುತ್ತೇನೆ.

ಹೇಳಲಾದ ಖಾತೆಯಲ್ಲಿ ತೆರೆದ ಎಲ್ಲ ಚೆಕ್‌ಗಳು ಮತ್ತು ಇತರೆಗೆ ನಾನು ಬಾಧ್ಯನಾಗಿರುತ್ತೇನೆ ಎಂದು ನಾನು ಘೋಷಿಸುತ್ತೇನೆ ಮತ್ತು ಬ್ಯಾಂಕ್‌ನ ಖಾತೆಗಳ ನಿರ್ವಹಣೆಗೆ ಬ್ಯಾಂಕ್‌ನ ನಿಯಮಗಳಿಗೆ ಬದ್ಧನಾಗಲು ನಾನು ಸಮ್ಮತಿಸುತ್ತೇನೆ ಮತ್ತು ತೆರೆಯಬಹುದಾದ ಎಲ್ಲ ಚೆಕ್‌ಗಳು ಅಥವಾ ಆದೇಶಗಳನ್ನು ಗೌರವಿಸಲು ಆರ್‌ಬಿಎಲ್ ಬ್ಯಾಂಕ್‌ಗೆ ವಿನಂತಿಸುತ್ತೇನೆ ಮತ್ತು ಅಧಿಕಾರ ನೀಡುತ್ತೇನೆ ಅಥವಾ ಬಿಲ್‌ಗಳನ್ನು ಸಮ್ಮತಿಸಲು ಅಥವಾ ಟಿಪ್ಪಣಿಗಳನ್ನು ಮಾಡಲು ಅಥವಾ ಹಣದ ರಸೀದಿಗಳನ್ನು ಬ್ಯಾಂಕ್‌ ಹೊಂದುವುದು ಸೇರಿದಂತೆ ಬ್ಯಾಂಕ್‌ನಲ್ಲಿ ಏಕ ಪ್ರತಿಷ್ಠೆ ಆಗಿದ್ದರೆ ಖಾತೆಯ ಮೂಲಕ ಬಾನ್‌ನೋಗಳ ಮೂಲಕವೂ ಸೇರಿದಂತೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ರೀತಿಯಲ್ಲಿ ಹೇಳಲಾದ ಕಳವಳದ ಪರವಾಗಿ ಸಹ ಮಾಡಲು ನಾನು ಅಧಿಕಾರ ನೀಡುತ್ತೇನೆ ಮತ್ತು ವಿನಂತಿಸುತ್ತೇನೆ ಮತ್ತು ನೀವು ಬಾಕಿ ಹೊಂದಿರುವ ಹಣಕ್ಕೆ ಮತ್ತು ಪ್ರತಿಷ್ಠೆ ಆಗಿದ್ದರೆ ನೀಡಿರುವ ಖಾತೆಯಲ್ಲಿ ತೆರೆಯಬಹುದಾದ ಎಲ್ಲ ಚೆಕ್‌ಗಳು, ಗ್ಯಾರಂಟಿ ಅಥವಾ ಇತರ ಆದೇಶಗಳು ಅಥವಾ ಸಮ್ಮತಿಸಿರುವ ಬಿಲ್‌ಗಳು ಅಥವಾ ಅನುಮೋದಿಸಿದ ಗಮನಾರ್ಹ ನೋಟೀಯುಮ್ ಇನ್‌ಸ್ಟ್ರುಮೆಂಟ್‌ಗಳನ್ನು ಸಮ್ಮತಿಸುವುದು ಮತ್ತು ಅಂತಹ ಚೆಕ್‌ಗಳು, ಗ್ಯಾರಂಟಿಗಳು, ಆದೇಶಗಳು, ಬಿಲ್‌ಗಳ ಟಿಪ್ಪಣಿಗಳು ಅಥವಾ ನೋಟೀಯುಮ್ ಇನ್‌ಸ್ಟ್ರುಮೆಂಟ್‌ಗಳನ್ನು ಅಂತಹ ಖಾತೆಗಳಿಗೆ ಜಮೆ ಮಾಡಲು ಹಾಗೂ ಯಾವುದೇ ಒಪ್ಪಂದದಡಿ ಅನ್ನು ಸಮ್ಮತಿಸಲು ಅಥವಾ ಒಪ್ಪಂದದಡಿ ಅನ್ನು ಹೆಚ್ಚು ಮಾಡಲು ನಿರಾಕರಿಸುವುದಕ್ಕೆ ಬ್ಯಾಂಕ್‌ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದಂತೆ ಸಮ್ಮತಿಸುವುದು.

ನನ್ನ ಪ್ರತಿಷ್ಠೆಯು ಸಂಪೂರ್ಣವಾಗಿ ಯಾವುದೇ ಬದಲಾವಣೆ ಆದರೆ ಲಿಖಿತವಾಗಿ ಬ್ಯಾಂಕ್‌ಗೆ ತಿಳಿಸುತ್ತೇನೆ ಮತ್ತು ಬ್ಯಾಂಕ್‌ನ ಖಾತೆಯಲ್ಲಿ ಹೇಳಲಾದವುಗಳ ಹೆಸರಿನಲ್ಲಿ ಬಾಕಿ ಇರುವುದಾದ ಯಾವುದೇ ಬಾಧ್ಯತೆಯ ಬಗ್ಗೆ ಅನುಸರಿಸುವ ಬಾಧ್ಯತೆಯು ನಗರೀಕರಣವಾಗುವವರೆಗೆ ಬ್ಯಾಂಕ್‌ಗೆ ನಾನು ಬಾಧ್ಯನಾಗಿರುತ್ತೇನೆ.

ಅದಕ್ಕೆ ಸಂಬಂಧಿಸಿದ ಖಾತೆ ಮತ್ತು ಸೇವೆಗಳಿಗೆ ಅನ್ವಯಿಸುವ ನಿಯಮ ಮತ್ತು ಷರತ್ತುಗಳನ್ನು ನಾನು ಓದಿದ್ದೇನೆ ಮತ್ತು ಕಾಲಕಾಲಕ್ಕೂ ಅದಕ್ಕೆ ಮಾಡಲಾಗುವ ತಿದ್ದುಪಡಿಗಳಿಗೆ ನಾನು ಎಂದಿಗೂ ಬದ್ಧನಾಗಿರುತ್ತೇನೆ.

Signature/Thumb Impression of the Sole
Proprietor with stamp

- ಎಲ್ಲ ಮುದ್ರಿತ ಪ್ರತಿಗಳನ್ನು ಆದ್ಯತೆಯ ಅಂಚೆ ವಿಳಾಸಕ್ಕೆ ಕಳುಹಿಸಲಾಗುತ್ತದೆ ಮತ್ತು ಡಿಜಿಟಲ್ ಪ್ರತಿಗಳನ್ನು ಪ್ರಸ್ತುತ ನೋಂದಾಯಿತ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ನೋಂದಾಯಿತ ಪಾಪತಿಥೂರರಿಗೆ ಪಾಪತಿ ಮಾಡಲು ಖಾತೆಗಳ ಸ್ವಯಂ ಜಮೆಗಾಗಿ ಸ್ವಾಯೀ ಸೂಚನೆ (ಎಸ್ಐ) ಸೌಲಭ್ಯವನ್ನು ಬ್ಯಾಂಕ್ ಒದಗಿಸುತ್ತದೆ. ಹಣಕಾಸಿನ ಕೊರತೆ ಇದ್ದರೆ ಎಸ್ಐ ಜಾರಿಗೊಳಿಸಲು ವಿಫಲವಾದರೆ ಅಥವಾ ಎಸ್ಐ ನಿರ್ವಹಣೆಯಲ್ಲಿ ತೊಡಗಿರುವ ತೃತೀಯ ಪಕ್ಷಗಳಿಂದ ವಿಳಂಬವಾದರೆ ಬ್ಯಾಂಕ್ ಹೊಣೆಗಾರನಾಗುವುದಿಲ್ಲ.
- ವೆಬ್‌ಸೈಟ್‌ನಲ್ಲಿ ಮತ್ತು ಶಾಖೆಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಿದ ಶುಲ್ಕಗಳ ವೇಳಾವಟ್ಟಿಯಲ್ಲಿ ಸೂಚಿಸಿದಂತೆ ಈ ಕೆಳಗಿನ ಸೇವೆಗಳಿಗೆ ಬ್ಯಾಂಕ್ ಶುಲ್ಕಗಳು ಅನ್ವಯಿಸುತ್ತವೆ.
 - 0 ನಗದು ಠೇವಣಿಗಳು ಮತ್ತು ಹಿಂಪಡೆತಗಳು, ವಿವರಿಸಿದ ಕನಿಷ್ಠ ಮೊತ್ತದ ನಿರ್ವಹಣೆ ಮಾಡದಿದ್ದರಿಂದ, ಎಸ್‌ಎಂಎಸ್ ಅಲರ್ಟ್‌ಗಳು, ರೆಮಿಟೆನ್ಸ್‌ಗಳು, ಖಾತೆ ಮುಕ್ತಾಯ ಶುಲ್ಕಗಳು ಇತ್ಯಾದಿಯು ಖಾತೆಗಳ ವಿಧವನ್ನು ಆಧರಿಸಿರುತ್ತವೆ.
- ಡೆಬಿಟ್ ಕಾರ್ಡ್ ಅನ್ನು 'ನಿಷ್ಕ್ರಿಯ' ಸ್ಥಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಸಕ್ರಿಯಗೊಳಿಸಲು, ಮೊದಲು ನೀವು ನಿಮ್ಮ ಪಿನ್ ಜನರೇಟ್ ಮಾಡಬೇಕಾಗುತ್ತದೆ. ಭಾರತದೊಳಗಿನ ಎಟಿಎಂ ಮತ್ತು ಪಿಒಎಸ್ ವೆಂವಾಟುಗಳು ಡೀಫಾಲ್ಟ್ ಆಗಿ ಸಕ್ರಿಯವಾಗಿರುತ್ತವೆ.
- ಡಿವಾನ್‌ಸಿಯಲ್ಲಿ ನೋಂದಣಿ ಮಾಡಿದ್ದರೂ ಕೂಡಾ ಪ್ರಮುಖ ಖಾತೆ ಸಂಬಂಧಿತ ಮಾಹಿತಿಗಾಗಿ ಗ್ರಾಹಕರನ್ನು ಬ್ಯಾಂಕ್ ಸಂಪರ್ಕಿಸುತ್ತದೆ (ಉದಾ., ಅನಧಿಕೃತ ವೆಂವಾಟುಗಳು, ಇತ್ಯಾದಿ)
- ಡೆಬಿಟ್ ಕಾರ್ಡ್‌ನ ವೆಂವಾಟು ಹಕ್ಕುಗಳು/ಮಿತಿಗಳನ್ನು ಈ ಮುಂದಿನ ಆಯ್ಕೆಗಳ ಮೂಲಕ ಸಕ್ರಿಯಗೊಳಿಸಬಹುದು/ನಿಷ್ಕ್ರಿಯಗೊಳಿಸಬಹುದು/ಮಾರ್ಪಾಡು ಮಾಡಬಹುದು - ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್/ಐವಿಆರ್/ಶಾಖೆ.
- ಸ್ಟಿಲ್ ಠೇವಣಿಯಲ್ಲಿ ಒಪ್ಪಂದದ ದರದಲ್ಲಿ ಬಡ್ಡಿಯನ್ನು ತ್ವರಿತವಾಗಿ ಸಂಯೋಜಿಸಲಾಗುತ್ತದೆ. ಬಡ್ಡಿ ಲೆಕ್ಕಾಚಾರದ ಉದ್ದೇಶಕ್ಕೆ ವರ್ಷವನ್ನು 365 ದಿನಗಳು ಎಂದು ಪರಿಗಣಿಸಲಾಗುತ್ತದೆ. ಪೂರ್ಣ ಅಥವಾ ಭಾಗಶಃ ಹಿಂಪಡೆಯುವುದು ಸೇರಿದಂತೆ ಠೇವಣಿಯನ್ನು ಅವಧಿಗೂ ಮೊದಲೇ ಮುಕ್ತಾಯಗೊಳಿಸಿದಾಗ, ಬ್ಯಾಂಕ್‌ನಲ್ಲಿ ವಾಸ್ತವವಾಗಿ ಎಫ್‌ಡಿ ಇರುವ ಅವಧಿಗೆ ಅನ್ವಯವಾಗುವ ಬಡ್ಡಿ ದರವನ್ನು 1% ದಂಡದ ಸಹಿತ ಪಾಪತಿ ಮಾಡಲಾಗುತ್ತದೆ. ಆರೌದ್ಧಿ ಮಾರ್ಗಸೂಚಿಗಳ ಪ್ರಕಾರ ಕನಿಷ್ಠ ಅವಧಿಗೂ ಕಡಿಮೆ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಇದ್ದರೆ ಯಾವುದೇ ಬಡ್ಡಿ ಪಾಪತಿ ಮಾಡಲಾಗುವುದಿಲ್ಲ.
- ಡೆಬಿಟ್ ಕಾರ್ಡ್ ಶುಲ್ಕವು www.rbl.bank.in >> ಸೇವಾ ಶುಲ್ಕಗಳು ಮತ್ತು ಫೀಗಳ ವಿಭಾಗದಲ್ಲಿನ ಶುಲ್ಕಗಳ ಪಟ್ಟಿಯ ಪ್ರಕಾರ ಅನ್ವಯಿಸುತ್ತದೆ.
- ಗ್ರಾಹಕರು ನಿರಂತರ 24 ತಿಂಗಳುಗಳವರೆಗೆ ವೆಂವಾಟು (ಉದಾ., ಹಣಕಾಸು, ಹಣಕಾಸೇತರ ಅಥವಾ ಕೆಪ್‌ಸಿ ಪರಿಷ್ಕರಣೆ) ನಡೆಸಿದ್ದರೆ ಖಾತೆಗಳನ್ನು 'ನಿಷ್ಕ್ರಿಯ/ನಿರ್ವಹಣೆ ಮಾಡದ ಖಾತೆ' ಎಂದು ವರ್ಗೀಕರಿಸಲಾಗುತ್ತದೆ. ಗ್ರಾಹಕರು ಶಾಖೆಗೆ ಭೇಟಿ ನೀಡಿ, ಖಾತೆಯ ಸಕ್ರಿಯಗೊಳಿಸುವಿಕೆಗೆ ಅಗತ್ಯ ಕಾಗದಪತ್ರವನ್ನು ಒದಗಿಸುವ ವರೆಗೆ ಯಾವುದೇ ಮೋಡ್ ಮೂಲಕ ಯಾವುದೇ ನಗದು ಠೇವಣಿ ಅಥವಾ ಹಿಂಪಡೆತವನ್ನು ಅನುಮತಿಸಲಾಗುವುದಿಲ್ಲ.
- ಬ್ಯಾಂಕ್ ಖಾತೆಗಳಲ್ಲಿನ ಠೇವಣಿಗಳನ್ನು ಕಾಲಕಾಲಕ್ಕೆ ಗೆರೆದಿಡದಿಡಿದ ನಿಯಮಾವಳಿಗಳಲ್ಲಿನ ಮೊತ್ತಗಳವರೆಗೆ ಡಿಬಿಟಿಜಿಯಲ್ಲಿ ವಿಮೆ ಮಾಡಲಾಗಿರುತ್ತದೆ. ಠೇವಣಿ ವಿಮೆ ಬಗ್ಗೆ ವಿವರಗಳಿಗಾಗಿ, ದಯವಿಟ್ಟು www.dicgc.org.in ಗೆ ಲಾಗಿನ್ ಮಾಡಿ.
- ಗ್ರಾಹಕರ ದೂರು ಪರಿಹಾರಕ್ಕಾಗಿ ಬ್ಯಾಂಕ್ ವೆಬ್‌ಸೈಟ್ - ನಲ್ಲಿ ಗ್ರಾಹಕ ಸೇವೆಗಳು ಅಡಿಯಲ್ಲಿ ದೂರು ಪರಿಹಾರ ನೀತಿಯನ್ನು ಬ್ಯಾಂಕ್ ಪ್ರದರ್ಶಿಸಿದೆ. ನಿಮ್ಮ ದೂರನ್ನು ನೋಂದಣಿ ಮಾಡಲು, ದಯವಿಟ್ಟು ನಿಮ್ಮ ಸಮೀಪದ ಶಾಖೆಗೆ ಭೇಟಿ ನೀಡಿ ಅಥವಾ ಬ್ಯಾಂಕ್‌ನ ವೆಬ್‌ಸೈಟ್ www.rbl.bank.in ಗೆ ಲಾಗಿನ್ ಮಾಡಿ ಅಥವಾ +91 22 6232 7777 ಗೆ ಕರೆ ಮಾಡಿ.
- ವಿವರವಾದ ನಿಯಮ ಮತ್ತು ಷರತ್ತುಗಳಿಗಾಗಿ, ದಯವಿಟ್ಟು www.rbl.bank.in >> ಇತರೆ >> ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತಿಗೆ ಭೇಟಿ ನೀಡಿ.

*ಕೆಪ್ಪೆಸಿ ವಿವರಗಳು	*ಕಾಗದಪತ್ರದ ಹೆಸರು	*ದಾಖಲೆ ಐಡಿ ಸಂ.	*ವಿತರಣೆಯ ಸ್ಥಳ	*ವಿತರಣೆಯ ದಿನಾಂಕ	ಅವಧಿ ಮೀರುವ ದಿನಾಂಕ	*ವಿತರಿಸುವ ಪ್ರಾಧಿಕಾರ																
*ಆದ್ಯತೆಯ ಅಂಚೆ ವಿಳಾಸದ ಪುರಾವೆ				<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	
D	D	M	M	Y	Y	Y	Y															
D	D	M	M	Y	Y	Y	Y															
ನೋಂದಾಯಿತ ವಿಳಾಸದ ಪುರಾವೆ				<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	
D	D	M	M	Y	Y	Y	Y															
D	D	M	M	Y	Y	Y	Y															
ವಹಿವಾಟಿನ ಪ್ರಧಾನ ಸ್ಥಳದ ಪುರಾವೆ				<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	
D	D	M	M	Y	Y	Y	Y															
D	D	M	M	Y	Y	Y	Y															
*ಕೆಪ್ಪೆಸಿ ವಿವರಗಳು	*ಕಾಗದಪತ್ರದ ಹೆಸರು	*ಕಾಗದಪತ್ರದ ಐಡಿ ಸಂ.	*ವಿತರಣೆಯ ಸ್ಥಳ	*ವಿತರಣೆಯ ದಿನಾಂಕ	ಅವಧಿ ಮೀರುವ ದಿನಾಂಕ	*ವಿತರಿಸುವ ಪ್ರಾಧಿಕಾರ																
*ಗುರುತಿನ ಪುರಾವೆ 1				<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	
D	D	M	M	Y	Y	Y	Y															
D	D	M	M	Y	Y	Y	Y															
*ಗುರುತಿನ ಪುರಾವೆ 2				<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	<table border="1"><tr><td>D</td><td>D</td><td>M</td><td>M</td><td>Y</td><td>Y</td><td>Y</td><td>Y</td></tr></table>	D	D	M	M	Y	Y	Y	Y	
D	D	M	M	Y	Y	Y	Y															
D	D	M	M	Y	Y	Y	Y															

ನಾನು ಶೀರ/ಶೀರಮತಿ _____ ಅವರನ್ನು ಸಂಸ್ಥೆಯ ಆದ್ಯತೆಯ ಅಂಚೆ ವಿಳಾಸದಲ್ಲಿ ಭೇಟಿ ಮಾಡಿದ್ದೇನೆ. ಈ ಮುಂದಿನ ವಿವರಗಳನ್ನು ನಾನು ಈ ಮೂಲಕ ದೃಢೀಕರಿಸಿದ್ದೇನೆ. ☐ ಗುರುತು ☐ ವಿಳಾಸ ☐ ಪ್ರೊಫೈಲ್‌ಗೆ ಅನುಗುಣವಾಗಿ ಗ್ರಾಹಕರ ಬ್ಯುಸಿನೆಸ್ ☐ ನನ್ನ ಸಮುದಾಯದಲ್ಲಿ ನಮೂನೆಯನ್ನು ಭರ್ತಿ ಮಾಡಲಾಗಿದೆ ಮತ್ತು ಸಹಿ ಮಾಡಲಾಗಿದೆ ☐ ಮೂಲ ಕಾಗದಪತ್ರಗಳ ಜೊತೆಗೆ ಪ್ರತಿಗಳ ಪರಿಶೀಲನೆ ☐ ಆಕ್ಷಾಂಕ ಮತ್ತು ರೇಖಾಂಶ ದಿನಾಂಕ: D D M M Y Y Y Y ಮತ್ತು ಸಮಯ: H H M M ಪೂರ್ವಾಹ್ನ/ಅಪರಾಹ್ನ	*ತಾಖೆ ಕೋಡ್: _____ ಉದ್ಯೋಗಿ ಶಾಖೆ: _____ *ಅಕ್ಷಾಂಶ: _____ Mandatory *ರೇಖಾಂಶ: _____ Mandatory ಉದ್ಯೋಗಿ ಐಡಿ _____ ಉದ್ಯೋಗಿ ಹೆಸರು: _____ ಉದ್ಯೋಗಿಯ ಹುದ್ದೆ: _____
ಸೋರ್ಸಿಂಗ್ ಶಾಖೆ ಕೋಡ್ _____ *ಎಲ್‌ಸಿ ಕೋಡ್ _____ (ಸೋರ್ಸಿಂಗ್ ಕೋಡ್) *ಎಲ್‌ಜಿ ಕೋಡ್ _____ (ಲೀಡರ್ ಜನರೇಶನ್)	*ಪ್ರಾಥಮಿಕ ಸಂಬಂಧ ಮ್ಯಾನೇಜರ್ ಐಡಿ _____ ದ್ವಿತೀಯಕ ಸಂಬಂಧ ಮ್ಯಾನೇಜರ್ ಐಡಿ _____
*ಹಣವನ್ನು ಇಟ್ಟಿರುವ ಶಾಖೆ ಕೋಡ್ _____ *ಮೌಲ್ಯ ದಿನಾಂಕ D D M M Y Y Y Y *ಹಣವನ್ನು ಇಟ್ಟಿರುವ ಶಾಖೆ _____ *ಯುಆರ್‌ಎನ್/ವಹಿವಾಟು ಐಡಿ: _____ (ಆರ್-ಕೆಟ್‌ಗೆ ಯುಆರ್‌ಎನ್ ಅನ್ವಯಿಸುವುದಿಲ್ಲ)	ಬಾಲ್ಕಿ ಖಾತೆ 4 0 _____ ಸಂಖ್ಯಾಂಶನ ಆದ್ಯತೆಯ/ಆರ್-ಕೆಟ್ ಖಾತೆ ಸಂಖ್ಯೆ _____ ರಫ್ತು/ಆಮದು ಒಳಗೊಂಡಿದೆ ☐ ಹೌದು ☐ ಇಲ್ಲ ☐ ಪಿಇಡಿ ☐ ಸಿಆರ್‌ಪಿಇಡಿ
ಪೋರ್ಟ್‌ಫೋಲಿಯೋ ಐಡಿ _____ ರಿಸ್ಕ್ ವಿಭಾಗೀಕರಣವು ಆರ್‌ಆರ್‌ಟಿ ಚೆಕ್‌ಲಿಸ್ಟ್ ಹೊಂದಿಕೆಯಾಗಬೇಕು ☐ L ☐ M ☐ H *ಬಿಎಸ್‌ಆರ್ ಸಂಸ್ಥೆಯ ವಿಧ _____ *ಆದಾಯ/ಹಣದ ಮೂಲ 1 ಬ್ಯುಸಿನೆಸ್ ಆದಾಯ 1 ಹೂಡಿಕೆ ಆದಾಯ 1 ಕೃಷಿ 1 ಇತರೆ _____ *ವಾರ್ಷಿಕ ವಹಿವಾಟುಗಳ ನಿರೀಕ್ಷಿತ ಸಂ. 1 <250 2 250 - 500 3 500 - 1000 4 1000 - 2500 5 >2500 *ನಿರೀಕ್ಷಿತ ವಹಿವಾಟು ಮೊತ್ತ - (ರೂ.ಗಳಲ್ಲಿ) _____ *ನಗದು ರೇವೆನುಗಳು - ವಾರ್ಷಿಕ (ರೂ.ಗಳಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-10 ಕೋಟಿ 8 >10 ಕೋಟಿಗೂ ಹೆಚ್ಚು *ನಗದು ಹಿಂಪಡೆತ - ವಾರ್ಷಿಕ (ರೂ.ಗಳಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-10 ಕೋಟಿ 8 >10 ಕೋಟಿಗೂ ಹೆಚ್ಚು ಎಫ್‌ಸಿವೈ ಇನ್‌ವಾರ್ಡ್ - ವಾರ್ಷಿಕ (ಯುಎಸ್‌ಡಿಯಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-5 ಕೋಟಿ 7 5-10 ಕೋಟಿ 8 >10 ಕೋಟಿಗೂ ಹೆಚ್ಚು (Mandatory in case Export/Import involved) ಎಫ್‌ಸಿವೈ ಔಟ್‌ವಾರ್ಡ್ - ವಾರ್ಷಿಕ (ಯುಎಸ್‌ಡಿಯಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-5 ಕೋಟಿ 7 5-10 ಕೋಟಿ 8 >10 ಕೋಟಿಗೂ ಹೆಚ್ಚು (Mandatory in case Export/Import involved) *ಡೊಮೆಸ್ಟಿಕ್ ಇನ್‌ವಾರ್ಡ್ (ರೂ.ಯಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-5 ಕೋಟಿ 7 5-10 ಕೋಟಿ 8 >10 ಕೋಟಿಗೂ ಹೆಚ್ಚು *ಡೊಮೆಸ್ಟಿಕ್ ಔಟ್‌ವಾರ್ಡ್ (ರೂ.ಯಲ್ಲಿ) 1 0-5 ಲಕ್ಷ 2 5-10 ಲಕ್ಷ 3 10-25 ಲಕ್ಷ 4 25-50 ಲಕ್ಷ 5 50 ಲಕ್ಷ-1 ಕೋಟಿ 6 1-5 ಕೋಟಿ 7 5-10 ಕೋಟಿ 8 >10 ಕೋಟಿಗೂ ಹೆಚ್ಚು	
ಪ್ರೋಮೋ ಕೋಡ್ 1 _____ ಎಂಬಿಎಸ್ ಕೋಡ್ 1 _____ ಎಂಬಿಎಸ್ ಕೋಡ್ 4 _____	ಪ್ರೋಮೋ ಕೋಡ್ 2 _____ ಎಂಬಿಎಸ್ ಕೋಡ್ 2 _____ ಎಂಬಿಎಸ್ ಕೋಡ್ 5 _____
ಪ್ರೋಮೋ ಕೋಡ್ 3 _____ ಎಂಬಿಎಸ್ ಕೋಡ್ 3 _____ ಎಂಬಿಎಸ್ ಕೋಡ್ 6 _____	ಪರಿಶೀಲಿಸಿದವರು (ಬ್ಯಾಂಕ್ ಅಧಿಕಾರಿಯ ಹೆಸರು): _____ ಉದ್ಯೋಗಿ ಐಡಿ _____ ಸಹಿ: _____